



22 ನೇ ಸಾಲಿನ ವಾರ್ಷಿಕ ಲೆಕ್ಕ ಪತ್ರ ಹಾಗೂ ಪರಿಶೋಧನಾ ವರದಿ
ANNUAL ACCOUNTS & AUDIT REPORT

2021-22

ವಾರ್ಷಿಕ ಲೆಕ್ಕ ಪತ್ರ ಹಾಗೂ ಪರಿಶೋಧನಾ ವರದಿ - ೨೦೨೧-೨೨
ANNUAL ACCOUNTS & AUDIT REPORT - 2021-22

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-೫೮೫೧೦೨
**KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURAGI-585102**

ವಿಷಯಾನುಕ್ರಮಣಿಕೆ

INDEX

ಕ್ರ.ಸಂ. Sl. No.	ವಿವರ Contents	ಪುಟ ಸಂಖ್ಯೆ Page No.
1	ಮಂಡಳಿಯ ನಿರ್ದೇಶಕರು Board of Directors	5
2	ಮುನ್ನುಡಿ Report	6-8
3	ಮಂಡಳಿಯ ಗೊತ್ತುವಳಿ Board Resolution	9
4	ಆಸ್ತಿ ಮತ್ತು ಜವಾಬ್ದಾರಿ ಪಟ್ಟಿ Balance Sheet	10-17
5	ಲಾಭ ಮತ್ತು ನಷ್ಟದ ಪಟ್ಟಿ Profit & Loss Account	18-25
6	ಅನುಸೂಚಿಗಳು Schedules	26-56
7	ಲೆಕ್ಕ-ಪತ್ರ ನಿಯಮಾವಳಿಗಳು, ಅಥಾವೆ ಪತ್ರ ಮತ್ತು ಲಾಭ ನಷ್ಟ ಪಟ್ಟಿಗೆ ಟಿಪ್ಪಣಿ Accounting Policies, Note to the Balance Sheet and Profit & Loss Account	57-72
8	ಲೆಕ್ಕ-ಪತ್ರ ನಿಯಂತ್ರಕರು ಮತ್ತು ಮಹಾ ಲೇಖಪಾಲರ ವರದಿ ಹಾಗೂ ಲೆಕ್ಕ ಪತ್ರಗಳ ಪ್ರಮಾಣ ಪತ್ರ Audit Report by C & A.G. & Audit Certificate	73-86
9	ರೇಖಾ ನಕ್ಷೆಗಳು Graphs	87-91
10	ಲೆಕ್ಕ-ಪತ್ರಗಳನ್ನು ಅಂತಿಮಗೊಳಿಸಿದ ವಿವಿಧ ಹಂತಗಳ ವಿವರಣೆ Stage wise position for finalization of Annual Accounts	92

**ದಿನಾಂಕ: 31-03-2022 ರಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ
ನಿರ್ದೇಶಕರ ಮಂಡಳಿಯಲ್ಲಿ ಇರುವ ನಿರ್ದೇಶಕರುಗಳು.**

**THE FOLLOWING WERE THE DIRECTORS ON THE
BOARD OF DIRECTORS OF K.K.R.T.C. AS ON 31-3-2022.**

1	ಶ್ರೀ ರಾಜ್‌ಕುಮಾರ್ ಪಾಟೀಲ್ ತೆಲ್ಕೂರ್, ಸನ್ಮಾನ್ಯ ಶಾಸಕರು ಸೇಡಂ ಹಾಗೂ ಅಧ್ಯಕ್ಷರು, ಕಕರಸಾ ನಿಗಮ, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು-560001.	Sri Rajkumar Patil Telkur, Hon'ble MLA of Sedam & Chairman, KKRTC, Govt. of Karnataka, Vidhan Soudha, Bangalore-560001.
	ಅಧಿಕಾರಿಯತ ನಿರ್ದೇಶಕರು	Official Directors
2	ಡಾ:ಎನ್.ವಿ.ಪ್ರಸಾದ್, ಭಾ.ಆ.ಸೇ., ಸರ್ಕಾರದ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001.	Dr. N. V. Prasad, I.A.S., Secretary to Govt., Transport Department, Karnataka Secretariat, Multistoried Building, Bangalore-560001
3	ಶ್ರೀ ವಿ. ಅನ್ಬುಕುಮಾರ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ರ.ಸಾ.ನಿಗಮ, ಕೇಂದ್ರ ಕಛೇರಿ, ಕೆ.ಎಚ್.ರಸ್ತೆ, ಶಾಂತಿ ನಗರ, ಬೆಂಗಳೂರು-560027.	Sri V. Anbukumar, I.A.S., Managing Director, K.S.R.T.C., Central Offices, K.H. Road, Shanthi Nagar, Bangalore-560027.
4	ಶ್ರೀಮತಿ ಸತ್ಯವತಿ ಜಿ, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ಬಿ.ಮ.ಸಾ.ಸಂಸ್ಥೆ, ಕೇಂದ್ರ ಕಛೇರಿ, 4ನೇ ಮಹಡಿ, ಶಾಂತಿ ನಗರ, ಕೆ.ಎಚ್.ರಸ್ತೆ, ಬೆಂಗಳೂರು-560027.	Sathyavathi G, I.A.S., Managing Director, B.M.T.C., Central Offices, 4th Floor, K.H. Road, Shanthi Nagar, Bangalore-560027.
5	ಶ್ರೀ ಭರತ್.ಎಸ್, ಭಾ.ಆ.ಸೇ., ವ್ಯವಸ್ಥಾಪಕ ನಿರ್ದೇಶಕರು, ವಾ.ಕ.ರ.ಸಾ.ಸಂಸ್ಥೆ, ಕೇಂದ್ರ ಕಛೇರಿ, ಗೋಕುಲ ರಸ್ತೆ, ಹುಬ್ಬಳ್ಳಿ-580030.	Sri Bharath S, I.A.S., Managing Director, N.W.K.R.T.C., Central Offices, Gokul Road, Hubli-580030..
6	ಶ್ರೀ ಎಮ್.ರಾಜಪ್ಪ, ಕ.ಆ.ಸೇ.(ಆ.ಶ್ರೇ), ವ್ಯವಸ್ಥಾಪಕ ನಿರ್ದೇಶಕರು, ಕ.ಕ.ರ.ಸಾ.ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಮುಖ್ಯ ರಸ್ತೆ, ಕಲಬುರಗಿ-585102.	Sri M.Rachappa, K.A.S., Managing Director, K.K.R.T.C., Central Offices, Sarige Sadan, Main Road, Kalaburagi-585102.
7	ಶ್ರೀ ಪರೇಶ್ ಕುಮಾರ್ ಗೋಯಲ್, ನಿರ್ದೇಶಕರು (ಸಾರಿಗೆ), ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ, ಸಾರಿಗೆ ಭವನ, ನಂ. 1, ಸಂಸದ್ ಮಾರ್ಗ, ನವದೆಹಲಿ-110001.	Sri Paresh Kumar Goel, Director (Transport), MoRTH, Transport Bhavan, No. 1, Parliament Street, New Delhi-110001.
8	ಶ್ರೀ ಶ್ರೀಕೃಷ್ಣ ಎನ್. ಬುಗಟ್ಯಾಗೋಲ್, ವಿಶೇಷಾಧಿಕಾರಿಗಳು (ಜಿ.ಪಂ) ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ, ವಿಧಾನ ಸೌಧ, ಬೆಂಗಳೂರು-560001.	Sri Shreekrishna N Bugatyagol, Special Officer (ZP), & Ex-Officio Joint Secretary to Govt. Finance Department, Vidhan Soudha, Bangalore-560001
	ಅಧಿಕಾರೇತರ ನಿರ್ದೇಶಕರು	Non Official Directors
9	ಶ್ರೀ ಮಲ್ಲಿಕಾರ್ಜುನ ಬಿನ್ ಗುರುಲಿಂಗಪ್ಪ ತಡಕಲ್ಲ, ಮನೆ ನಂ.ಇ/2/25, ಕಡಗಂಚಿ ಅಂಚೆ, ಆಳಂದ ತಾಲ್ಲೂಕು, ಕಲಬುರಗಿ ಜಿಲ್ಲೆ.	Mallikarjun Bin Gurulingappa Tadakal H.No.E/2/25, Post: Kadaganchi, Tq: Aland, Dist: KALABURGI.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ

ಮುನ್ನುಡಿ

* * *

ರಸ್ತೆ ಸಾರಿಗೆ ಕಾಯ್ದೆ 1950ರ ಅಧಿನಿಯಮ 55ರಂತೆ ಕ.ಕ.ರ.ಸಾ. ನಿಗಮದ 2021-22ನೇ ಸಾಲಿನ ವಾರ್ಷಿಕ ಲೆಕ್ಕ-ಪತ್ರಗಳನ್ನು ನಿರ್ದೇಶಕರ ಮಂಡಳಿಯ 67ನೇ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೇಖಪಾಲಕರು ಇವರಿಂದ ಪರಿಶೀಲಿಸಿಕೊಂಡು ದೃಢೀಕರಣಪಟ್ಟಿದ್ದು ವಿಶ್ಲೇಷಣೆಯೊಂದಿಗೆ ಮಂಡಿಸಲು ಹರ್ಷವೆನಿಸುತ್ತಿದೆ.

2021-22ನೇ ಸಾಲಿನ ಕಾರ್ಯಾಚರಣೆಯ ಸ್ಥೂಲ ಫಲಿತಾಂಶ ಈ ಕೆಳಗಿನಂತಿದೆ.

		31.03.2021 ರಂದು	31.03.2022 ರಂದು	ವ್ಯತ್ಯಾಸ	ಶೇಕಡಾ ವ್ಯತ್ಯಾಸ %
I	ಅನುಸೂಚಿಗಳ ವಿವರ:				
	ಸಂಸ್ಥೆಯ ವಾಹನಗಳಿಂದ	4037	4141	104	2.57
II	ಪರಿಣಾಮಕಾರಿ ಕಿ.ಮಿ. (ಕೋಟಿಗಳಲ್ಲಿ)				
	ಸಂಸ್ಥೆಯ ವಾಹನಗಳಿಂದ	30.57	36.83	6.26	20.48
III	ಆದಾಯ (₹ಕೋಟಿಗಳಲ್ಲಿ)				
	ಸಾರಿಗೆ ಆದಾಯ	888.00	1142.79	254.79	28.69
	ಇತರೆ ಆದಾಯ	393.42	325.11	-68.31	-17.36
	ಒಟ್ಟು	1281.42	1467.90	186.48	11.33
IV	ವೆಚ್ಚ (₹ಕೋಟಿಗಳಲ್ಲಿ)				
a.	ಅಸ್ಥಿರ ವೆಚ್ಚ				
	ಮೋಟಾರು ವಾಹನ ತೆರಿಗೆ	47.05	0.50	-46.55	-98.94
	ಸವಕಳಿ (ಪ್ರಯಾಣಿಕರ ವಾಹನ)	64.78	55.78	-9.00	-13.89
	ಇಂಧನ	412.59	601.98	189.39	45.90
	ಟೈರು ಮತ್ತು ಟ್ಯೂಬುಗಳು	15.55	24.03	8.48	54.53
	ಬಿಡಿ ಭಾಗಗಳು	8.41	12.52	4.11	48.87
	ಕೀಲೆಣ್ಣೆ	3.13	3.59	0.46	14.70
	ಇತರೇ ಬಳಕೆಯ ವಸ್ತುಗಳು	5.21	7.10	1.89	36.28
	ಬ್ಯಾಟರಿ	2.24	1.81	-0.43	-19.20
	ಮರು ಒಪ್ಪ	0.96	2.38	1.42	147.92
	ಒಟ್ಟು(IV)	559.92	709.69	149.77	26.75
V	ಸ್ಥಿರ ವೆಚ್ಚ (₹ಕೋಟಿಗಳಲ್ಲಿ)				
	ಸಿಬ್ಬಂದಿ ವೆಚ್ಚ	820.63	879.93	59.30	7.23
	ಇತರೆ ಸಾಮಾನ್ಯ ವೆಚ್ಚ	65.97	94.27	28.30	42.90
	ಬಡ್ಡಿ	7.49	5.80	-1.69	-22.56
	ಒಟ್ಟು(V)	894.09	980.00	85.91	9.16

VI	ಒಟ್ಟು ವೆಚ್ಚ ಬ(IV+ V)	1454.01	1689.69	235.68	16.21
VII	ನಷ್ಟ (III-VI)	-172.59	-221.79		
VIII	ಹಿಂದಿನ ವರ್ಷದ ಹೊಂದಾಣಿಕೆಯ ವೆಚ್ಚ	13.86	4.03		
	ಒಟ್ಟು ವೆಚ್ಚ (VI+ VIII)	1467.87	1693.72		
	ವಾರ್ಷಿಕ ನಷ್ಟ	-186.45	-225.82		

ನಿಗಮದ 2021-22ನೇ ಸಾಲಿನ ಸಾರಿಗೆ ಆದಾಯವು ₹1142.79 ಕೋಟಿಗಳಾಗಿದ್ದು, ಕಳೆದ ವರ್ಷದ ಸಾಲಿನಲ್ಲಿ ಗಳಿಸಿದ ಸಾರಿಗೆ ಆದಾಯ ₹888.00 ಕೋಟಿಗಳಿಗೆ ಹೋಲಿಸಿದಲ್ಲಿ ಶೇ.28.69 ರಷ್ಟು ವೃದ್ಧಿಯಾಗಿರುತ್ತದೆ.

2020-21ನೇ ಸಾಲಿನಲ್ಲಿ 4037 ಅನುಸೂಚಿಗಳೊಂದಿಗೆ ಒಟ್ಟು 30.57 ಕೋಟಿ ಪರಿಣಾಮಕಾರಿ ಕಿ.ಮಿ. ಕಾರ್ಯಾಚರಣೆ ಮಾಡಲಾಗಿತ್ತು. 2021-22ನೇ ಸಾಲಿನಲ್ಲಿ 4141 ಅನುಸೂಚಿಗಳೊಂದಿಗೆ ಒಟ್ಟು 36.83 ಕೋಟಿ ಕಿ.ಮೀ. ಕಾರ್ಯಾಚರಣೆ ಮಾಡಲಾಗಿದೆ. ಇದರಿಂದಾಗಿ ನಿಗಮದ ಈ ವರ್ಷದ ಕಾರ್ಯಾಚರಣೆಯು ಶೇ. 20.48 ಕೋಟಿ ಕಿ.ಮೀ. ಗಳಷ್ಟು ವೃದ್ಧಿಯಾಗಿರುತ್ತದೆ. 2021-22ನೇ ಸಾಲಿನಲ್ಲಿ ಸಾರಿಗೆ ಆದಾಯದ ಸಂಗ್ರಹದಲ್ಲಿ ವೃದ್ಧಿಯಾಗಿರುವುದರಿಂದ ನಿಗಮವು ಈ ವರ್ಷ ₹225.82 ಕೋಟಿ ಮಾತ್ರ ನಷ್ಟ ಹೊಂದಿರುತ್ತದೆ.

ದಿನಾಂಕ 31.03.2022 ರಲ್ಲಿರುವಂತೆ ಸಂಸ್ಥೆಯ ಬಂಡವಾಳ ಹೂಡಿಕೆ ಹಾಗೂ ಸ್ಥಿರ ಆಸ್ತಿಯ ಮೌಲ್ಯ ವಿವರ.

ಕ್ರ.ಸಂ.	ಬಂಡವಾಳ ಹೂಡಿಕೆ	ಮೊತ್ತ ₹ಕೋಟಿಗಳಲ್ಲಿ	ಶೇಕಡಾ ಅನುಪಾತ
1	ರಾಜ್ಯ ಸರ್ಕಾರದ ಈಕ್ವಿಟಿ ಬಂಡವಾಳ	99.15	6.19
2	ರಾಜ್ಯ ಸರ್ಕಾರದ ಶೇರು ಬಂಡವಾಳ	31.97	1.99
3	ಹೈ.ಕ.ಅ.ಮಂಡಳಿಯ ಸಹಾಯ ಧನ, ಜೆ-ನರ್ಮಾ, ಡುಲ್ಹೆ, ನಂಜುಡಪ್ಪ ಹಾಗೂ ಸಂಸತ್, ಸದಸ್ಯರ ಸಹಾಯ ಧನ	455.36	28.41
4	ಅವಧಿ ಸಾಲಗಳು	56.33	3.51
5	ಆಂತರಿಕ ಸಂಪನ್ಮೂಲ	960.10	59.90
	ಒಟ್ಟು	1602.91	100.00

ಸ್ಥಿರಾಸ್ತಿಗಳ ಮೌಲ್ಯ

ಕ್ರ.ಸಂ.	ವಿವರ	ಮೊತ್ತ ₹ಕೋಟಿಗಳಲ್ಲಿ	ಶೇಕಡಾ ಅನುಪಾತ
1	ಭೂಮಿ ಮತ್ತು ಕಟ್ಟಡಗಳು	641.87	40.04
2	ಮೋಟಾರು ವಾಹನಗಳು ಹಾಗೂ ಇತರೆ ವಾಹನಗಳು.	912.07	56.90
3	ಯಂತ್ರೋಪಕರಣಗಳು	48.97	3.06
	ಒಟ್ಟು	1602.91	100.00

ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಸಾರ್ವಜನಿಕರಿಗೆ ಅತ್ಯುತ್ತಮ ಮತ್ತು ಸುರಕ್ಷಿತ ಸಾರಿಗೆ ಸೌಲಭ್ಯ ಒದಗಿಸಲು ನಿಗಮವು ಹವಾನಿಯಂತ್ರಿತ ಕರೋನಾ, ರಾಜಹಂಸ, ಸುಹಾಸ ಅಲ್ಲದೇ ಸಾಮಾನ್ಯ ಸಾರಿಗೆ ವಾಹನಗಳನ್ನು ಅಳವಡಿಸಿಕೊಂಡು ಮಿತವ್ಯಯ ಪ್ರಯಾಣ ದರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಲಾಗುತ್ತಿದೆ. ಡಾ.ನಂಜುಂಡಪ್ಪಾನವರ ನೇತೃತ್ವದ ವರದಿಯು HPCRRI ಯೋಜನೆಯಡಿ ಸರ್ಕಾರದಿಂದ ಬಿಡುಗಡೆಯಾದ ಅನುದಾನಗಳಲ್ಲಿ ನಿಗಮದ ಬಸ್ ನಿಲ್ದಾಣಗಳ ನವೀಕರಣ ಮತ್ತು ಮೇಲ್ದರ್ಜೆಗೇರಿಸುವುದು, ಹೊಸ ಬಸ್ ನಿಲ್ದಾಣ ಮತ್ತು ಘಟಕಗಳ ಕಾಮಗಾರಿಗಳಾಗಿ

ಬಿಡುಗಡೆ ಮಾಡಲಾದ ಅನುದಾನವನ್ನು ಸರ್ಕಾರದ ಆದೇಶದಂತೆ ನಿಗಮದ ಸಿಬ್ಬಂದಿಗಳ ವೇತನ ಪಾವತಿಗಾಗಿ ಉಪಯೋಗಿಸಲಾಗಿದೆ. ಈ ರೀತಿ ನಿಗಮವು ತನ್ನ ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಉತ್ತಮ ಮಟ್ಟದ ಸಾರಿಗೆ ಸೌಲಭ್ಯ ನೀಡಲು ಬದ್ಧವಾಗಿದೆ.

ನಿಗಮವು ಸರ್ಕಾರದ ಸಾಮಾಜಿಕ ಹೊಣೆಗಾರಿಕೆಗಳನ್ನು ಭರಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಇತರೆ ಪ್ರಯಾಣಿಕ ವರ್ಗಕ್ಕೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಕಾರ್ಮಿಕರ ನೈತಿಕ ಸ್ಥೈರ್ಯ ಹೆಚ್ಚಿಸಲು ಮತ್ತು ನಿಗಮದಲ್ಲಿ ಅಭಿಮಾನದಿಂದ ಸೇವೆ ಸಲ್ಲಿಸಲು ಹಲವಾರು ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಇವುಗಳಲ್ಲಿ ಕಾರ್ಮಿಕರ ಗುಂಪು ವಿಮಾ ಯೋಜನೆ, ಕಾರ್ಮಿಕರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಪ್ರೋತ್ಸಾಹ ಧನ, ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ಮತ್ತು ಅಂತರ ರಾಜ್ಯದ ವೈದ್ಯಕೀಯ ಸೌಲಭ್ಯ ಇತ್ಯಾದಿಗಳು ಪ್ರಮುಖವಾಗಿರುತ್ತವೆ. ಅಲ್ಲದೇ ಕಾರ್ಮಿಕ ಕಲ್ಯಾಣ ನಿಧಿಯಿಂದ ರೂ. 3.84 ಕೋಟಿ ವೆಚ್ಚದಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದ್ದು ಇದನ್ನು ನಿಗಮದ ಸಿಬ್ಬಂದಿಗಳಿಗೆ ಮದುವೆ ಮುಂತಾದ ಸಮಾರಂಭಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ.

ಕೃತಜ್ಞತೆ :

ಕರ್ನಾಟಕ ಸರ್ಕಾರ ಅದರಲ್ಲೂ ಪ್ರಮುಖವಾಗಿ ಸಾರಿಗೆ ಮತ್ತು ಹಣಕಾಸಿನ ಇಲಾಖೆಯವರು ನೀಡಿರುವ ಮಾರ್ಗದರ್ಶನ ಮತ್ತು ಹಣಕಾಸಿನ ನೆರವಿಗೆ ನಿಗಮದ ನಿರ್ದೇಶಕ ಮಂಡಳಿಯು ಕೃತಜ್ಞತೆಯನ್ನು ಸಲ್ಲಿಸುತ್ತದೆ.

ಪ್ರಧಾನ ಮಹಾಲೇಖಪಾಲರು, ಕರ್ನಾಟಕ ಮತ್ತು ಸ್ಥಾನೀಯ ಲೆಕ್ಕಪರಿಶೋಧಕರು ಹಾಗೂ ಅವರ ಸಿಬ್ಬಂದಿಯವರು ನೀಡಿರುವ ಸಹಕಾರ ಹಾಗೂ ಮಾರ್ಗದರ್ಶನಕ್ಕೆ ನಿಗಮವು ಧನ್ಯವಾದಗಳನ್ನು ಅರ್ಪಿಸುತ್ತದೆ.

ಅದೇ ರೀತಿ ಹಣಕಾಸು ಸಂಸ್ಥೆಗಳಾದ, ಕೆನರಾ ಬ್ಯಾಂಕು ಅವರುಗಳು ನೀಡಿರುವ ಸಹಕಾರಕ್ಕೆ ನಿಗಮವು ಧನ್ಯವಾದಗಳನ್ನು ಅರ್ಪಿಸುತ್ತದೆ.

ನಿಗಮದ ನಷ್ಟವನ್ನು ವರ್ಷದಿಂದ ವರ್ಷಕ್ಕೆ ಕಡಿಮೆಗೊಳಿಸಿ, ಅದನ್ನು ಲಾಭದಾಯಕ ನಿಗಮವನ್ನಾಗಿ ಮಾಡಲು ಶ್ರಮಿಸುತ್ತಿರುವ ನೌಕರರು/ಅಧಿಕಾರಿ ವರ್ಗದವರನ್ನು ಅಭಿನಂದಿಸುತ್ತಾ, ಮುಂಬರುವ ವರ್ಷಗಳಲ್ಲಿಯೂ ಸಹ ಇದೇ ರೀತಿ ನಿಗಮದ ಏಳಿಗೆಗಾಗಿ ಎಲ್ಲಾ ನೌಕರರು/ಅಧಿಕಾರಿಯವರು ಶ್ರಮಿಸಬೇಕೆಂದು ಆಶಿಸುತ್ತೇವೆ.

ಸಹಿ/-

ಬಸವರಾಜ ಸಿ. ಬೆಳಗಾವಿ,
ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆ.ಸ.

ಸಹಿ/-

ಎಂ.ರಾಜಪ್ಪ ಕ.ಆ.ಸೀ.(ಆ.ಶ್ರೀ),
ವ್ಯವಸ್ಥಾಪಕ ನಿರ್ದೇಶಕರು.

ನಿರ್ದೇಶಕ ಮಂಡಳಿಯವರ ನಿಗಮದ 2021-22ನೇ ಸಾಲಿನ ಲೆಕ್ಕ ಪತ್ರಗಳನ್ನು ಅಂಗೀಕರಿಸಿದ ಠರಾವು

ದಿನಾಂಕ 27.01.2023 ರಂದು ನಡೆದ ನಿಗಮದ 67ನೇ ನಿರ್ದೇಶಕರ ಮಂಡಳಿ ಸಭೆಯಲ್ಲಿ ಮಂಡಿಸಲಾದ ನಿಗಮದ 2021-22ನೇ ಸಾಲಿನ ಲೆಕ್ಕ-ಪತ್ರಗಳನ್ನು ನಿರ್ದೇಶಕರ ಮಂಡಳಿ ಸುದೀರ್ಘವಾಗಿ ಅವಲೋಕಿಸಿ ಈ ಕೆಳಗಿನಂತೆ ಅನುಮೋದಿಸಿತು.

ಠರಾವು ಸಂಖ್ಯೆ: 1156 / 67ನೇ ಸಭೆ ದಿನಾಂಕ 27.01.2023.

1. 2021-22ನೇ ಸಾಲಿನ ವಾರ್ಷಿಕ ಲೆಕ್ಕ-ಪತ್ರಕ್ಕೆ ಅನುಮೋದನೆಯನ್ನು ನೀಡಲಾಗಿದೆ.
2. ರೂ.20.54 ಕೋಟಿಗಳನ್ನು ಸವಕಳಿ ನಿಧಿಯಿಂದ ಬಂಡವಾಳ ಸಾಲ ಮರುಪಾವತಿಗಾಗಿ ಮತ್ತು ವಾಹನಗಳ ಖರೀದಿಗಾಗಿ ಉಪಯೋಗಿಸಿಕೊಳ್ಳಲು ಸರ್ಕಾರದಿಂದ ಒಪ್ಪಿಗೆ ಪಡೆಯಲು ಮಂಡಳಿಯು ಅನುಮೋದನೆ ನೀಡಿತು.
3. ಅನುಮೋದಿತ ವಾರ್ಷಿಕ ಲೆಕ್ಕ-ಪತ್ರಗಳನ್ನು ಮಹಾ ಲೇಖಪಾಲಕರಿಗೆ ತಪಾಸಣೆಗೆ ಹಾಗೂ ದೃಢೀಕರಣಕ್ಕಾಗಿ ಕಳುಹಿಸಲು ಒಪ್ಪಿಗೆ ನೀಡಲಾಗಿದೆ.

ದಿನಾಂಕ:27.01.2023

ಸ್ಥಳ: ಕಲಬುರಗಿ

ಸಹಿ/-

ಮಂಡಳಿ ಕಾರ್ಯದರ್ಶಿ
ಕಕರಸಾ ನಿಗಮ, ಕಲಬುರಗಿ

**Resolution of Board of Directors for Annual Accounts
Of Corporation for the year 2021-22**

Board of Directors after detailed Review and Discussion on Annual Accounts of Corporation Resolved as under in 67th Board Meeting held on 27.01.2023.

Resolution NO. 1156 / 67th dated 27.01.2023.

1. The Board has accorded approval to adopt Annual Accounts of Corporation for the year 2021-22.
2. The Board has accorded approval to obtain permission from the Government for utilization of depreciation reserves of Rs.20.54 Crores for repayment of capital Loans and to purchase the vehicles.
3. The Board has accorded approval to submit the adopted Annual Accounts to the Principal Accountant and General (E & RSA) Karnataka for Audit and Certificate.

Date: 27.01.2023
Place : Kalaburagi

Sd/-
Board Secretary,
KKRTC, Kalaburagi



ಆಸ್ತಿ ಮತ್ತು ಜವಾಬ್ದಾರಿ ಪಟ್ಟಿ
ಮತ್ತು
ಲಾಭ & ನಷ್ಟದ ತಃಖ್ತೆ
31ನೇ ಮಾರ್ಚ್ 2022 ರಂದು ಇದ್ದಂತೆ

*

**BALANCE SHEET AND
PROFIT & LOSS ACCOUNT
FOR THE YEAR
ENDED 31ST MARCH 2022**

*

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ,
ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-೫೮೫೧೦೨
**KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURAGI-585102**

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ,
2022ರ ಮಾರ್ಚ್ 31ರಂದು

**KALYANA KARNATAKA ROAD TRANSPORT CORPORATION
BALANCE SHEET as**

ಬಂಡವಾಳ ಮತ್ತು ಹೊಣೆಗಾರಿಕೆ ವಿವರಗಳು CAPITAL AND LIABILITIES		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3
	I. ಈಕ್ವಿಟಿ ಬಂಡವಾಳ EQUITY CAPITAL	
9914.91	1. ಕರ್ನಾಟಕ ಸರ್ಕಾರದ ಈಕ್ವಿಟಿ ಬಂಡವಾಳ (ಅನುಸೂಚಿ-1) Equity shares - State Govt. (Schedule - I)	9914.91
	II. ಬಂಡವಾಳ ಅಂಶದಾನ CAPITAL CONTRIBUTION	
3197.48	2. ಕರ್ನಾಟಕ ಸರ್ಕಾರದ ಈಕ್ವಿಟಿ ಬಂಡವಾಳ (ಅನುಸೂಚಿ-2) Karnataka Government Equity Capital (Schedule-II)	3197.48
	III. ಆಂತರಿಕ ಮೂಲಗಳಿಂದ INTERNAL RESOURCES	
72303.19	3. ಬಂಡವಾಳ ವೆಚ್ಚಕ್ಕೆ ಉಪಯೋಗಿಸಿಕೊಂಡ ಸವಕಳಿ ನಿಧಿ. (ಅನುಸೂಚಿ-3) Capitalisation from Depreciation Reserves (Schedule-III)	72303.19
	IV. ಮೀಸಲು ನಿಧಿಗಳು ಮತ್ತು ಇತರ ನಿಧಿಗಳು RESERVES AND OTHER FUNDS	
52426.24	1. ಮೀಸಲು (ಅನುಸೂಚಿ 4 ಮತ್ತು 4ಎ) Reserves (Schedule-IV & IV A)	50826.75
20288.37	2. ಸವಕಳಿ ಮೀಸಲು (ಅನುಸೂಚಿ 4ಬಿ) Depreciation Reserve (Schedule-IVB)	26895.34
158130.19	ಮುಂದುವರೆಸಿದೆ TOTAL C/F	163137.67

ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

ಇದ್ದಂತೆ ಆಸ್ತಿ ಜವಾಬ್ದಾರಿ ಪಟ್ಟಿ

CENTRAL OFFICES, SARIGE SADANA : KALABURGI-585102

on 31st MARCH - 2022

ಆಸ್ತಿ & ಸ್ವತ್ತುಗಳ ವಿವರಗಳು PROPERTY AND ASSETS		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
4	5	6
	I. ಸ್ಥಿರ ಆಸ್ತಿಗಳ ಮೌಲ್ಯ FIXED ASSETS (at cost)	
152955.13	1. ಸ್ಥಿರ ಆಸ್ತಿಗಳು (ಅನುಸೂಚಿ-7) Fixed Assets (Schedule-VII)	154417.99
6217.33	2. ಪ್ರಗತಿಯಲ್ಲಿರುವ ಬಂಡವಾಳ ಕೆಲಸಗಳು (ವೆಚ್ಚ) Capital Work-in-progress	5873.25
	II. ಹೂಡಿಕೆಗಳು INVESTMENTS	
5.00	1. ವಿಮೆ ಮತ್ತು ಅಪಘಾತ ಮೀಸಲು ನಿಧಿ (ಅನುಸೂಚಿ-8) Insurance and Accident Reserve Fund (Schedule-VIII)	5.00
5.03	2. ಇತರೆ ಹೂಡಿಕೆಗಳು Other Investments	5.00
	III. ಚಾಲ್ತಿ ಆಸ್ತಿಗಳು CURRENT ASSETS	
2133.19	i) ಸಾಮಗ್ರಿಗಳು ಮತ್ತು ಬಿಡಿ ಭಾಗಗಳ ದಾಸ್ತಾನು (ಅನುಸೂಚಿ-9) Stock of Stores and Spares (Schedule-IX)	2360.83
161315.68	ಮುಂದುವರಿಸಿದೆ TOTAL C/F	162662.07

ಬಂಡವಾಳ ಮತ್ತು ಹೊಣೆಗಾರಿಕೆ ವಿವರಗಳು CAPITAL AND LIABILITIES		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3
158130.19	ಹಿಂದಿನಿಂದ ತಂದದ್ದು B/F	163137.67
	V. ಸಾಲಗಳು (ಅನುಸೂಚಿ-5) LOANS (Schedule-V)	
0.00	1. ರಾಜ್ಯ ಸರ್ಕಾರದ ಸಾಲ Loan from State Govt.	0.00
7686.79	2. ವಾಣಿಜ್ಯ ಬ್ಯಾಂಕುಗಳ ಸಾಲ Loans from Commercial Banks	10633.18
	VI. ಹೊಣೆಗಾರಿಕೆಗಳು LIABILITIES	
106398.22	1. ಚಾಲ್ತಿ ಹೊಣೆಗಾರಿಕೆಗಳು ಮತ್ತು ಅವಕಾಶಗಳು(ಅನುಸೂಚಿ-6) Current Liabilities & Provisions (Schedule-VI)	123271.07
5.01	2. ದೋಷ ಮುಕ್ತ ಮತ್ತು ಸಂದೇಹಾಸ್ಪದ ಸಾಲಗಳು/ಮುಂಗಡಗಳು Provision for bad and doubtful debts / Advances	5.58
5434.15	3. ಠೇವಣಿಗಳು (ಸಾರ್ವಜನಿಕ ಠೇವಣಿಯನ್ನು ಹೊರತುಪಡಿಸಿ) Deposits (other than public deposits)	5497.14
4.59	4. ಹೆಚ್.ಡಿ.ಎಫ್.ಸಿ. ಸಾಲ. HDFC Loan Receipt towards Employee	0.57
418.05	VII. ಕ.ರಾ.ರ.ಸಾ.ನಿಗಮದ ಹರಪನಹಳ್ಳಿ ಘಟಕದಿಂದ ವರ್ಗಾವಣೆಯಾದ ಋಣಭಾರದ ಮೊತ್ತಕ್ಕಿಂತ ಆಸ್ತಿಗಿಂತ ಮೊತ್ತ ಹೆಚ್ಚು Excess of Assets Over Liabilities Transferred from KSRTC Harapanahalli Depot	418.05
278077.00	ಮುಂದುವರಿಸಿದೆ TOTAL C/F	302963.25

ಆಸ್ತಿ & ಸ್ವತ್ತುಗಳ ವಿವರಗಳು PROPERTY AND ASSETS		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
4	5	6
161315.68	ಹಿಂದಿನಿಂದ ತಂದದ್ದು B/F	162662.07
	2.ವಿವಿಧ ಬಾಕಿಗಳು SUNDRY DEBTORS	
8319.16	i) ವಸೂಲಾಗುವ ಬಾಕಿಗಳು Debtors considered good	10229.16
	3. ಮುಂಗಡಗಳು ADVANCES	
332.74	i) ನೌಕರರಿಗೆ ನೀಡಿದ ಮುಂಗಡ Advance to Employees	242.64
394.52	ii) ಸರಬರಾಜುದಾರರಿಗೆ ನೀಡಿದ ಮುಂಗಡ Advance to Suppliers	265.42
192.68	4. ದಾಸ್ತಾನು ಹೊಂದಾಣಿಕೆ ಲೆಕ್ಕ STOCK ADJUSTMENT ACCOUNT	184.26
3823.18	5. ನಿಗಮದಿಂದ ಇಟ್ಟಿರುವ ಠೇವಣಿಗಳು DEPOSITS BY THE CORPORATION	4073.49
174377.96	ಮುಂದುವರಿಸಿದೆ TOTAL C/F	177657.04

ಬಂಡವಾಳ ಮತ್ತು ಹೊಣೆಗಾರಿಕೆ ವಿವರಗಳು CAPITAL AND LIABILITIES		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3
278077.00	ಹಿಂದಿನಿಂದ ತಂದದ್ದು B/F	302963.25
278077.00	TOTAL	302963.25

Sd/-
(BASAVARAJ C. BELAGAVI)
Chief Accounts Officer-cum- F.A

ಆಸ್ತಿ & ಸ್ವತ್ತುಗಳ ವಿವರಗಳು PROPERTY AND ASSETS		
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) (ರೂ.ಲಕ್ಷಗಳಲ್ಲಿ) Fig. For Last year 2020-21 (₹ In lakhs)	ವಿವರಗಳು PARTICULARS	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
4	5	6
174377.96	ಹಿಂದಿನಿಂದ ತಂದದ್ದು B/F	177657.04
4.72	6. ಮುಂಗಡವಾಗಿ ನೀಡಿರುವ ವೆಚ್ಚದ ಮೊತ್ತ PRE-PAID EXPENSES	6.52
	7. ನಗದು CASH	
596.50	i) ನಿಗಮದಲ್ಲಿರುವ ನಗದು ಹಣ Cash on Hand	726.59
7586.44	ii) ಬ್ಯಾಂಕಿನ ಖಾತೆಯಲ್ಲಿರುವ ಹಣ (ನಿಶ್ಚಿತ ಠೇವಣಿಗಳು ಸೇರಿ) Cash at Bank (including fixed deposits with Banks)	6545.30
55.94	iii) ವರ್ಗಾವಣೆಯಲ್ಲಿರುವ ನಗದು ಹಣ Cash-in-transit	24.44
196.17	IV. ಮುಂದೂಡಿದ ಯತ್ಯತ್ತಿ ವೆಚ್ಚ DEFERRED REVENUE EXPENDITURE	162.14
6621.89	V. ವಾ.ಕ.ರ.ಸಾ.ಸಂಸ್ಥೆಯಿಂದ ವರ್ಗಾವಣೆಯಾದ ಆಸ್ತಿಗಿಂತ ಹೆಚ್ಚು ಋಣಭಾರದ ಮೊತ್ತ Excess of Liabilities Over Assets Transferred from NWKRTC	6621.89
	VI. ನಿವ್ವಳ ನಷ್ಟ NET LOSS	
	1. ಹಿಂದಿನ ವರ್ಷಗಳವರೆಗಿನ ನಷ್ಟ Net Loss b/f from the previous year 88637.38	
88637.38	2. ಕೂಡು : ನಿವ್ವಳ ನಷ್ಟವನ್ನು ನಿವ್ವಳ ಆದಾಯ ವಿನಿಯೋಗ ಪಟ್ಟಿಯಿಂದ ತೆಗೆದುಕೊಳ್ಳಲಾಗಿದೆ. Add: Net Loss b/f from Net Revenue Appropriation Account 22581.95	111219.33
278077.00	TOTAL	302963.25

Sd/-
(M.RACHAPPA)
Managing Director.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ,
2022ರ ಮಾರ್ಚ್ 31ಕ್ಕೆ ಅಂತ್ಯವಾದ

KALYANA KARNATAKA ROAD TRANSPORT CORPORATION
PROFIT & LOSS ACCOUNT FOR

Dr				
ವೆಚ್ಚ EXPENDITURE				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs.	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3	4	5
	3057.44		3682.68	
		ಕಾರ್ಯಚರಣೆಯ ವೆಚ್ಚ TO OPERATING EXPENSES:		
		A. (i) ಸಿಬ್ಬಂದಿ ವೆಚ್ಚ Employee Cost:		
120.77	0.04	1. ಅಧಿಕಾರಿಗಳ ವೇತನ ಮತ್ತು ಭತ್ಯೆ Salaries & Allow. Of Officers	0.03	117.04
1036.53	0.34	2. ಸಿಬ್ಬಂದಿ ವೇತನ ಮತ್ತು ಭತ್ಯೆ Salaries & Allow. Of Staff	0.30	1094.72
42770.74	13.99	3. ಚಾಲಕ ಮತ್ತು ನಿರ್ವಾಹಕ ವೇತನ ಮತ್ತು ಭತ್ಯೆ Salaries & Allow. Of Dr/Cond.	11.66	42941.88
8.11	0.00	4. ಪ್ರವಾಸ ಭತ್ಯೆ Travel Expenses	0.00	16.15
332.26	0.11	5. ವೈದ್ಯಕೀಯ ವೆಚ್ಚ Medical Expenses	0.11	388.07
310.65	0.10	6. ಅಧಿಕಾವಧಿ ಭತ್ಯೆ Overtime	0.54	1983.19
44579.06	14.58	(i) ಒಟ್ಟು ಸಿಬ್ಬಂದಿ ವೆಚ್ಚ TOTAL EMPLOYEE COST	12.64	46541.05
		(ii) ಇತರೆ ವೆಚ್ಚ Other Costs		
69.06	0.02	1. ಚೀಟಿಗಳು Tickets	0.02	72.72
0.00	0.00	2. ಉಪಕರಣಗಳು ಮತ್ತು ಸಲಕರಣೆಗಳು Tools and Equipments	0.00	0.00
30.16	0.01	3. ಬಾಡಿಗೆ ವಾಹನದ ವೆಚ್ಚ (ತನಿಖಾ ದಳ) Hired vehicle charges (Line Checking)	0.03	105.84
44678.28	14.61	ಮುಂದುವರಿಸಿದೆ TOTAL C/F	12.69	46719.61

ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

ವಾರ್ಷಿಕ ಲಾಭ ಮತ್ತು ನಷ್ಟದ ಪಟ್ಟಿ

CENTRAL OFFICES, SARIGE SADANA : KALABURGI-585102

THE YEAR ENDED 31ST MARCH – 2022

				Cr
ಆದಾಯ INCOME				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
6	7	8	9	10
	3057.44		3682.68	
		ಕಾರ್ಯಚರಣೆಯಿಂದ ಬಂದ ಆದಾಯ BY OPERATING REVENUE		
		ಸಾರಿಗೆ ಆದಾಯ TRAFFIC REVENUE :		
82585.81	27.01	1. ಚೀಟಿಗಳ ಮಾರಾಟದಿಂದ ಬಂದ ಸಾರಿಗೆ ಆದಾಯ. Traffic Rev. from sale of Tickets	29.15	107363.08
620.30	0.20	2. ಪ್ರಯಾಣಿಕರ ಸಾಮಾನು ಸಾರಿಗೆ ಸೇವೆಯಿಂದ ಬಂದ ಆದಾಯ Passenger Luggage Revenue	0.19	694.78
2889.62	0.95	3. ಒಪ್ಪಂದ ಸಾರಿಗೆ ಸೇವೆಯಿಂದ ಬಂದ ಆದಾಯ Revenue-Contract Services	0.47	1726.61
2668.91	0.87	4. ರಿಯಾಯಿತಿ ಸಾರಿಗೆ ಸೇವೆ ಆದಾಯ Revenue - Travel Concession.	1.17	4318.90
35.22	0.01	5. ಅಂಚೆ ರವಾನೆ ಸೇವೆಯಿಂದ ಬಂದ ಆದಾಯ Postal Mail Service	0.05	175.98
88799.87	29.04	ಮುಂದುವರಿಸಿದೆ TOTAL C/F	31.03	114279.35

ವೆಚ್ಚ EXPENDITURE				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs.	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3	4	5
44678.28	14.61	ಹಿಂದಿನಿಂದ ತಂದದ್ದು B/F	12.69	46719.61
		B. ದುರಸ್ತಿ ಮತ್ತು ನಿರ್ವಹಣೆ ವೆಚ್ಚ REPAIRS AND MAINTENANCE		
11865.28	3.88	1. ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಮತ್ತು ಭತ್ಯೆ. Salaries & Allow. of maint. Of Staff/Officers	3.25	11962.91
3141.36	1.03	2. ಉಪಯೋಗಿಸಿದ ಸಾಮಗ್ರಿಗಳು Material Consumption (Sch-X)	1.23	4545.71
18.36	0.01	3. ವಿದ್ಯುತ್ ವೆಚ್ಚ Electricity Charges	0.00	12.60
0.87	0.00	4. ಸಾಗಾಣಿಕೆ ವೆಚ್ಚ (ಇಂಧನ ಹೊರತುಪಡಿಸಿ) Freight (other than fuel)	0.00	1.36
29.44	0.01	5. ಹೊರಗಿನವರಿಂದ ಮಾಡಿಸಿದ ವಾಹನಗಳ ದುರಸ್ತಿ ವೆಚ್ಚ. Repairs by outside Agencies	0.01	32.18
2264.15	0.74	6. ಇತರೆ ವೆಚ್ಚಗಳು Other Charges	0.83	3038.79
41571.39	13.60	C. ಇಂಧನ ಆಯಿಲ್ ಮತ್ತು ಕೀಲೆಣ್ಣೆ FUEL, OIL AND LUBRICANTS	16.44	60556.37
4704.66	1.54	D. ಪ್ರಯಾಣಿಕರ ವಾಹನಗಳ ಮೇಲೆ ತೆರಿಗೆ (ಅನುಸೂಚಿ-11) TAXES ON PASSENGER VEHICLES (Schedule-XI)	0.01	49.75
15269.43	4.99	E. ಕಲ್ಯಾಣ ವೆಚ್ಚಗಳು (ಅನುಸೂಚಿ-12) WELFARE EXPENSES (Schedule - XII)	4.93	18153.55
123543.22	40.41	ಮುಂದುವರೆಸಿದೆ TOTAL C/F	39.39	145072.83

ಆದಾಯ INCOME				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
6	7	8	9	10
88799.87	29.04	ಹಿಂದಿನಿಂದ ತಂದದ್ದು B/F	31.03	114279.35
88799.87	29.04	ಮುಂದುವರಿಸಿದೆ TOTAL C/F	31.03	114279.35

ವೆಚ್ಚ EXPENDITURE				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs.	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
1	2	3	4	5
123543.22	40.41	ಹಿಂದಿನಿಂದ ತಂದದ್ದು B/F	39.39	145072.83
		F. ಆಡಳಿತ ವೆಚ್ಚಗಳು ADMINISTRATIVE EXPENSES		
10349.24	3.38	1. ಆಡಳಿತ ಸಿಬ್ಬಂದಿ ಹಾಗೂ ಅಧಿಕಾರಿಗಳ ವೇತನ ಮತ್ತು ಭತ್ಯೆ Salaries & Allow. of Adm Staff / Officers	3.08	11335.17
9.58	0.00	2. ಅಫೋರ್ಸ್ಟೇಷನ್ ವೆಚ್ಚಗಳು Afforestation Expenses	0.00	3.58
0.64	0.00	3. ಮಂಡಳಿ ಸದಸ್ಯರ ಭತ್ಯೆ Allowances to Board Committee Members	0.00	0.03
54.18	0.02	4. ಸಂಪರ್ಕದ ವೆಚ್ಚ Communication Expenses	0.01	40.82
115.09	0.04	5. ಸಲಹೆ ಪಡೆದ ವೆಚ್ಚ Consultation Expenses	0.04	132.82
389.72	0.13	6. ನಿಗಮದ ಇಲಾಖಾ ವಾಹನಗಳ ನಿರ್ವಹಣೆ ವೆಚ್ಚ Maintenance of Departmental Vehicles	0.10	366.01
140.80	0.05	7. ಮುದ್ರಣ ಮತ್ತು ಸಾಮಗ್ರಿ ವೆಚ್ಚ Printing & Stationery Expenses	0.04	136.79
215.96	0.07	8. ಬಾಡಿಗೆ, ದರ ಮತ್ತು ತೆರಿಗೆಗಳು Rent, Rates and Taxes	0.07	241.92
1010.13	0.33	9. ಕಛೇರಿಯ ಸಾಮಾನ್ಯ ವೆಚ್ಚಗಳು General Office expenses	0.46	1684.70
248.62	0.08	10. ಸ್ಥಿರಾಸ್ತಿಗಳ ದುರಸ್ತಿ ಮತ್ತು ನಿರ್ವಹಣೆ ವೆಚ್ಚ Repairs & Maintenance of Fixed Assets	0.09	328.13
12533.96	4.10	ಒಟ್ಟು ಆಡಳಿತ ವೆಚ್ಚಗಳು TOTAL ADMINISTRATIVE EXPENSES	3.87	14269.97
6478.12	2.12	G. ವಾಹನಗಳ ಮೇಲೆ ಸವಕಳಿ DEPRECIATION OF VEHICLES	1.51	5578.26
142555.31	46.63	ಒಟ್ಟು ಕಾರ್ಯಾಚರಣೆಯ ವೆಚ್ಚಗಳು TOTAL OPERATING EXPENSES	44.78	164921.06
142555.31	46.63	ಮುಂದುವರಿಸಿದೆ TOTAL C/F	44.78	164921.06

ಆದಾಯ INCOME				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
6	7	8	9	10
88799.87	29.04	ಹಿಂದಿನಿಂದ ತಂದದ್ದು B/F	31.03	114279.35
88799.87	29.04	ಒಟ್ಟು ಕಾರ್ಯಾಚರಣೆಯ ಆದಾಯ TOTAL OPERATING REVENUE	31.03	114279.35
88799.87	29.04	ಮುಂದುವರೆಸಿದೆ TOTAL C/F	31.03	114279.35

ವೆಚ್ಚ EXPENDITURE				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ವೆಚ್ಚ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs.	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs
1	2	3	4	5
142555.31	46.63	ಹಿಂದಿನಿಂದ ತಂದದ್ದು B/F	44.78	164921.06
		ಕಾರ್ಯಾಚರಣೇತರ ವೆಚ್ಚಗಳು NON-OPERATING EXPENSES		
658.67	0.22	1. ಇತರೆ ಆಸ್ತಿಗಳ ಮೇಲೆ ಸವಕಳಿ Depreciation of other Assets	0.15	555.32
749.10	0.25	2. ಹಣಕಾಸು ವೆಚ್ಚಗಳು (ಅನುಸೂಚಿ-13) Financial Costs (Schedule-XIII)	0.16	580.50
0.00	0.00	3. ಅವಕಾಶಗಳು Provisions	0.00	0.00
0.00	0.00	4. ವಿವಿಧ ಹೂಡಿಕೆಗಳಿಗೆ ಅಂಶದಾನ Contribution towards various Investments	0.00	0.00
337.41	0.11	i) ಆಸ್ತಿ ವಿಮೆ ನಿಧಿ Property Insurance Fund	0.10	384.81
1100.69	0.36	ii) ಮೂರನೆಯವರಿಗಾಗಿ ನಷ್ಟ ಭರ್ತಿ ವಿಮಾ ನಿಧಿ Third Party Risk Insurance Fund	0.69	2526.67
0.00	0.00	iii) ಇತರೆ ವೆಚ್ಚಗಳು Others	0.00	0.00
2845.87	0.93	ಒಟ್ಟು ಕಾರ್ಯಾಚರಣೇತರ ವೆಚ್ಚಗಳು TOTAL NON-OPERATING EXPENSES	1.10	4047.30
1385.41	0.45	1. ಹಿಂದಿನ ವರ್ಷಕ್ಕೆ ಸಂಬಂಧಿಸಿದ ವೆಚ್ಚಗಳು (ಅನುಸೂಚಿ-15) PRIOR PERIOD EXPENSES (Schedule-XV)	0.11	403.43
146786.60	48.01	ಒಟ್ಟು / TOTAL	45.99	169371.78

Sd/-
(BASAVARAJ C. BELAGAVI)
Chief Accounts Officer-cum- F.A

ಆದಾಯ INCOME				
2020-21ನೇ ಸಾಲಿನ (ತುಲನಾತ್ಮಕ ಅಂಕಿಗಳು) ರೂ.ಲಕ್ಷಗಳಲ್ಲಿ Fig. For Last year 2020-21	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	ವಿವರಗಳು PARTICULARS	ಆದಾಯ ಪ್ರತಿ ಕಿ.ಮೀ. ರೂ.ಗಳಲ್ಲಿ Per Veh. KM in Rs	2021-22ರ ಮೊತ್ತ (ರೂ.ಲಕ್ಷಗಳಲ್ಲಿ) Amount 2021-22 (₹ In lakhs)
6	7	8	9	10
88799.87	29.04	ಹಿಂದಿನಿಂದ ತಂದದ್ದು B/F	31.03	114279.35
		ಕಾರ್ಯಾಚರಣೇತರ ಆದಾಯ By Non-Operating Revenue		
		Non-Traffic Revenue		
6221.41	2.03	1. ಇತರೆ ಆದಾಯಗಳು (ಅನುಸೂಚಿ-14) Miscellaneous Income (Schedule-XIV)	1.76	6497.98
33120.31	10.83	2. ಸಹಾಯ ಧನದಿಂದ ಬಂದ ಆದಾಯ Income from Subsidies	7.06	26012.50
39341.72	12.87	ಒಟ್ಟು ಕಾರ್ಯಾಚರಣೇತರ ಆದಾಯ TOTAL NON-OPERATING REVENUE	8.83	32510.48
0.00	0.00	3. ಹಿಂದಿನ ವರ್ಷದಿಂದ ಬಂದ ಆದಾಯ Prior Period Income	0.00	0.00
18645.01	6.10	ನಿವ್ವಳ ಆದಾಯ ವಿನಿಯೋಗ ಪಟ್ಟಿಗೆ ಸೇರಿಸಿದ ಈ ವರ್ಷದ ವಾರ್ಷಿಕ ನಷ್ಟ By loss for the year carried forwarded to Net Revenue Appropriation Account	6.13	22581.95
146786.60	48.01	ಒಟ್ಟು / TOTAL	45.99	169371.78

Sd/-
(M.RACHAPPA)
Managing Director.



ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ,
ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-೫೮೫೧೦೨

ಅನುಸೂಚಿಗಳು

*

SCHEDULES

**KALYANA KARNATAKA ROAD
TRANSPORT CORPORATION
CENTRAL OFFICES, KALABURGI-585102**

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

31.03.2022ಕ್ಕೆ ಅಂತ್ಯವಾದ ನಿವ್ವಳ ಆದಾಯ ವಿನಿಯೋಗ ಪಟ್ಟಿ

NET REVENUE APPROPRIATION ACCOUNT FOR THE YEAR ENDED 31st MARCH 2022

(ರೂ. ಲಕ್ಷಗಳಲ್ಲಿ Rs. In lakhs)

ಹಿಂದಿನ ವರ್ಷದ ಮೊತ್ತ Comparative figures for 2020-21	ವೆಚ್ಚದ ವಿವರ Expenditure Particulars	ಮೊತ್ತ Amount 2021-22	ಹಿಂದಿನ ವರ್ಷದ ಮೊತ್ತ Comparative figures for 2020-21	ಆದಾಯದ ವಿವರ Revenue Particulars	ಮೊತ್ತ Amount 2021-22
18645.01	ಈ ಸಾಲಿನ ಲಾಭ ಮತ್ತು ನಷ್ಟದ ಪಟ್ಟಿಯಿಂದ ವರ್ಗಾಯಿಸಿದ ಮೊತ್ತ. To Loss for the year brought forward from Profit and Loss Account	22581.95	18645.01	ವಾರ್ಷಿಕ ಆಸ್ತಿ ಮತ್ತು ಜವಾಬ್ದಾರಿ ಪಟ್ಟಿಗೆ ಸೇರ್ಪಡಿಸಿದ ಈ ವರ್ಷದ ನಷ್ಟ By Net Loss carried forward to Balance Sheet	22581.95
18645.01	ಒಟ್ಟು TOTAL	22581.95	18645.01	ಒಟ್ಟು TOTAL	22581.95

Sd/-

(BASAVARAJ C. BELAGAVI)
Chief Accounts Officer/ F.A

Sd/-

(M.RACHAPPA)
Managing Director.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-1 **SCHEDULE-I**

31.03.2022ಕ್ಕೆ ಇದ್ದಂತೆ ರಾಜ್ಯ ಸರ್ಕಾರವು ಈಕ್ವಿಟಿ ಬಂಡವಾಳವಾಗಿ ಹೂಡಿರುವ ವಿವರ SCHEDULE SHOWING THE INVESTMENT BY THE STATE GOVERNMENT IN THE FORM OF EQUITY CAPITAL AS ON 31.03.2022 (ರೂ. ಲಕ್ಷಗಳಲ್ಲಿ Rs. In lakhs)	
ಪ್ರಾರಂಭಿಕ ಶಿಲ್ಕು ದಿನಾಂಕ 01.04.2021 Opening Balance as on 01.04.2021	9914.91
ಕೂಡು: 2021-22ನೇ ವರ್ಷದಲ್ಲಿ ಸ್ವೀಕೃತಿಯಾದ ಈಕ್ವಿಟಿ ಬಂಡವಾಳ ADD:- Equity capital Received during the year 2021-22	0.00
31.03.2022ಕ್ಕೆ ಅಂತಿಮ ಶಿಲ್ಕು Closing Balance as on 31.03.2022	9914.91

Sd/-
Chief Accounts Officer-cum-/ F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-2 **SCHEDULE- II**

31.03.2022ಕ್ಕೆ ಇದ್ದಂತೆ ರಾಜ್ಯ ಸರ್ಕಾರವು ಈಕ್ವಿಟಿ ಬಂಡವಾಳವಾಗಿ ಹೂಡಿರುವ ವಿವರ

**SCHEDULE SHOWING THE KARNATAKA GOVERNMENT CAPITAL CONTRIBUTION
AS ON 31.03.2022 (ACCOUNT HEAD NO.120101)**

(ರೂ. ಲಕ್ಷಗಳಲ್ಲಿ **Rs. In lakhs**)

ಪ್ರಾರಂಭಿಕ ಶಿಲ್ಕು ದಿನಾಂಕ 01.04.2021 Opening Balance as on 01.04.2021	3197.48
ಕೂಡು: 2021-22ನೇ ವರ್ಷದಲ್ಲಿ ಸ್ವೀಕೃತಿಯಾದ ಈಕ್ವಿಟಿ ಬಂಡವಾಳ ADD:-Capital contribution received during the year 2021-22 1) Received from the Govt during the year	0.00
ಕಳೆ : ಮೀಸಲು ನಿಧಿಗೆ ವರ್ಗಾವಣೆಯಾದ ಮೊತ್ತ LESS : Transfer to Reserves & Funds.	0.00
31.03.2022ಕ್ಕೆ ಅಂತಿಮ ಶಿಲ್ಕು Closing Balance as on 31.03.2022	3197.48

Sd/-
Chief Accounts Officer-cum-/ F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-3 **SCHEDULE- III**

31.03.2022ಕ್ಕೆ ಇದ್ದಂತೆ ಸವಕಳಿ ನಿಧಿಯಿಂದ ಬಂಡವಾಳ ಹೂಡಿಕೆಗಾಗಿ ಉಪಯೋಗಿಸಿದ ಮೊತ್ತ

**CAPITALISATION FROM THE DEPRECIATION RESERVE AS AT
31st MARCH 2022
(A.H. NO.130101)**

ಕ್ರ.ಸಂ. Sl.No.	ವಿವರಗಳು Particulars	(ರೂ. ಲಕ್ಷಗಳಲ್ಲಿ Rs. In lakhs)
1	ಪ್ರಾರಂಭಿಕ ಶಿಲ್ಕು ದಿನಾಂಕ 01.04.2021 Opening Balance as on 01.04.2021	72303.19
2	ಕೂಡು: 2021-22ನೇ ಸಾಲಿನಲ್ಲಿ ಸೇರ್ಪಡೆ ಮೊತ್ತ Addition during the year 2021-22	0.00
3	ಒಟ್ಟು Total	72303.19
4	ಕಳೆ : 2021-22ನೇ ಸಾಲಿನಲ್ಲಿ ಹಿಂದಿರುಗಿದ ವರ್ಗಾವಣೆ Withdrawal during the year 2021-22	0.00
5	31.03.2022ಕ್ಕೆ ಅಂತಿಮ ಶಿಲ್ಕು Closing Balance as on 31.03.2022	72303.19

Sd/-

Chief Accounts Officer-cum-F.A..

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-4 SCHEDULE- IV

31.03.2022ಕ್ಕೆ ಇದ್ದಂತೆ ಆಂತರಿಕ ಮೀಸಲು ನಿಧಿಗಳ ವಿವರ TRANSACTION ON INTERNAL FUNDS DURING THE YEAR 2021-22						
(ರೂ. ಲಕ್ಷಗಳಲ್ಲಿ Rs. In lakhs)						
ಕ್ರ.ಸಂ. Sl. No.	ವಿವರ Particulars	ಪ್ರಾರಂಭಿಕ ಶಿಲ್ಕು Opening Balance as on 01.04.2021	2021-22ನೇ ಸಾಲಿನಲ್ಲಿ ಸೇರ್ಪಡೆಯಾದ ಮೊತ್ತ Add : Amount Credited during the year 2021-22	ಒಟ್ಟು Total	2021-22ನೇ ಸಾಲಿನಲ್ಲಿ ವಜಾ ಮೊತ್ತ Deduct: Amount Debited during the year 2021-22	ಅಂತಿಮ ಶಿಲ್ಕು Closing Balance as on 31.03.2022
1	ಮೂರನೇಯ ವ್ಯಕ್ತಿಯ ಪರ ಮಾಡಲಾದ ವಾಹನ ವಿಮೆ ನಿಧಿ Insurance Fund for vehicles (Third Party Risk) A/H. 140101	20.00	2526.67	2546.67	2526.67	20.00
2	ಈ.ಕ.ರ.ಸಾ.ಸಂಸ್ಥೆ ನೌಕರರ ಕಲ್ಯಾಣ ನಿಧಿ ಮತ್ತು ಪ್ರಯಾಣಿಕರ ಸೌಲಭ್ಯ ನಿಧಿ N.E.K.R.T.C. Employees' Welfare and Passenger Amenity Fund (Schedule-VA)	789.15	262.62	1051.77	299.61	752.16
3	ವಾಹನಗಳು ಸೇರಿದಂತೆ ಇತರ ಆಸ್ತಿಗಳ ಮೇಲೆ ವಿಮೆ ನಿಧಿ Property Insurance Fund for other assets (including vehicles) A/H. 140111	3768.37	384.81	4153.18	61.68	4091.50
4	ಲೋಕಸಭೆ ಸದಸ್ಯರ ಮತ್ತು ಇತರರ ಸಹಾಯ ಧನ Receipt from M.P/MLAs & Other Grants	334.15	0.00	334.15	0.56	333.59
5	ಹೈ.ಕ.ಅಭಿವೃದ್ಧಿ ಮಂಡಳಿಯಿಂದ ಸಹಾಯ ಧನ Receipt from HKDB Grants	1981.42	56.80	2038.22	196.21	1842.01
6	ಕೇಂದ್ರ ಸರ್ಕಾರದಿಂದ ಸಹಾಯ ಧನ Receipt from Central Government Grants	432.47	0.00	432.47	6.47	426.00
7	ಡಾ.ನಂಜುಂಡಪ್ಪ ವರದಿಯನ್ವಯ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಸಹಾಯ ಧನ Grants - State Government - HPCCRI	29414.04	1644.00	31058.04	924.24	30133.80
8	ರಾಜ್ಯ ಸರ್ಕಾರದಿಂದ ಸಹಾಯ ಧನ Grants - State Government - DULT	2000.90	1210.00	3210.90	184.07	3026.83
9	ಜೆ-ನರ್ಮ ಅನುದಾನ (J-nurm) A/H-140117	4437.32	0.00	4437.32	211.81	4225.51
10	ಕರ್ನಾಟಕ ಸರ್ಕಾರದ ಬಂಡವಾಳ Grants - State Government Capital Expenditure	5152.40	1243.00	6395.40	953.13	5442.27
11	ಎ.ಎಸ್.ಆರ್.ಟಿ.ಯು ಅನುದಾನ Grants - ASRTU	26.47	0.00	26.47	3.23	23.24
12	ಉಪದಾನ ಹಾಗೂ ರಜೆ ನಗದೀಕರಣ ನಿಧಿ. Gratuity and Encashment Fund	4069.55	1022.00	5091.55	4664.66	426.89
13	ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ನಿಧಿ. PPP Fund	0.00	84.00	84.00	1.05	82.95
	ಒಟ್ಟು TOTAL	52426.24	8433.90	60860.14	10033.39	50826.75

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-4ಎ **SCHEDULE- IVA**

31.03.2022ಕ್ಕೆ ಕ.ಕ.ರ.ಸಾ.ನಿಗಮ ನೌಕರರ ಕಲ್ಯಾಣ ನಿಧಿ ಮತ್ತು ಪ್ರಯಾಣಿಕರ ಸೌಲಭ್ಯ ನಿಧಿಯ ವಿವರ
**KKRTC EMPLOYEE'S WELFARE AND PASSENGER AMENITY FUND
GROUPING SCHEDULE FOR THE PERIOD ENDING 31st MARCH 2022**

(ರೂ. ಲಕ್ಷಗಳಲ್ಲಿ **Rs. In lakhs**)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ ಸಂಖ್ಯೆ Account Head No.	ಮೊತ್ತ Amount
1	ಕ.ಕ.ರ.ಸಾ.ಸಂಸ್ಥೆ ನೌಕರರ ಕಲ್ಯಾಣ ನಿಧಿ KKRTC Employees Welfare Fund	140104	734.90
2	ಪ್ರಯಾಣಿಕರ ಸೌಲಭ್ಯ ನಿಧಿ Passenger Amenity Fund	140107	17.26
3	ದಂಡ ವಸೂಲಿ ನಿಧಿ Selective Penalties Fund	140109	0.00
		ಒಟ್ಟು TOTAL	752.16

Sd/-
Chief Accounts Officer-cum-F.A..

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-4ಬಿ **SCHEDULE- IVB**

2021-22ನೇ ಸಾಲಿನ ಸವಕಳಿ ನಿಧಿ ಅವಕಾಶಗಳ ವಿವರ

PROVISIONS FOR DEPRECIATION FOR THE YEAR 2021-22

(ರೂ. ಲಕ್ಷಗಳಲ್ಲಿ **Rs. In lakhs**)

ಕ್ರ.ಸಂ. Sl. No.	ವಿವರ Particulars	ಪ್ರಾರಂಭದ ಶಿಲ್ಕು Opening Balance as on 01.04.2021	ಈ ವರ್ಷದ ಸೇರ್ಪಡೆ Additions during the year		ಒಟ್ಟು ಸಂಖ್ಯೆ 'Total col. Nos 3,4 and 5	ಈ ವರ್ಷದ ವಜಾ Deductions during the year		ಒಟ್ಟು Total (Nos. 7+8)	ಅಂತಿಮ ಶಿಲ್ಕು Balance as on 31st March 2022 Col. No. 6 Minus Col.No.9
			ಈ ವರ್ಷದ ಅವಕಾಶದಿಂದ Additions on A/c of annual provisions	ವರ್ಗಾವಣೆಯಿ ಂದ On A/c of tr. Fro. One category to another category		ಅನುಪಯುಕ್ತ ಗೊಳಿಸಿದ್ದು On a/c of written off of assets scrapped	ವರ್ಗಾವಣೆಯಿಂ ದOn a/c of transfer from. one category to another category		
1	2	3	4	5	6	7	8	9	10
1	ಕಟ್ಟಡಗಳು <u>BUILDINGS</u>								
	i) ಪಕ್ಕಾ ಕಟ್ಟಡಗಳು Pucca Buildings (150201,203)	9039.65	1402.87	0.00	10442.52	148.46	0.00	148.46	10294.06
	ii) ಕಚ್ಚಾ ಕಟ್ಟಡಗಳು Kutcha Buildings	36.92	9.74	0.00	46.66	0.00	0.00	0.00	46.66
2	ಮೋಟಾರು ವಾಹನ, ಟ್ರಕ್ಟು ಇತರೆ ವಾಹನಗಳು <u>VEHICLES:</u>								
	i) ಪ್ರಯಾಣಿಕರ ವಾಹನಗಳು Diesel Passenger Buses (150301)	78437.46	6906.19	0.00	85343.65	1430.47	0.00	1430.47	83913.18
	ii) ಇಲಾಖಾ ಕಾರು ಮತ್ತು ವ್ಯಾನುಗಳು Deptl. Vehicles, Staff Cars, Vans & other (150304,305)	1011.99	21.40	0.00	1033.39	28.76	0.00	28.76	1004.63

3	ಸ್ಥಾವರ ಮತ್ತು ಯಂತ್ರೋಪಕರಣಗಳು <u>PLANT AND MACHINERY</u>								
	i) ಭಾರಿ ಗಾತ್ರದ ಯಾಂತ್ರಿಕ ಉಪಕರಣಗಳು Heavy Mechanical Machinery (150401)	642.00	22.61	0.00	664.61	0.00	0.00	0.00	664.61
	ii) ಭಾರಿ ಗಾತ್ರದ ವಿದ್ಯುತ್ ಉಪಕರಣಗಳು Heavy Electrical Machinery	419.80	54.15	0.00	473.95	0.00	0.00	0.00	473.95
	iii) ಹಗುರ ಗಾತ್ರದ ಯಾಂತ್ರಿಕ ಉಪಕರಣಗಳು Light Mechanical Machinery	353.50	12.62	0.00	366.12	0.00	0.00	0.00	366.12
	iv) ಹಗುರ ಗಾತ್ರದ ವಿದ್ಯುತ್ ಉಪಕರಣಗಳು Light Electrical Machinery	318.46	21.87	0.00	340.33	0.00	0.00	0.00	340.33
	v) ಟೈರು ರಿಟ್ರೀಡಿಂಗ್ ಉಪಕರಣಗಳು Tyre Retreading Machinery	71.53	6.17	0.00	77.70	0.00	0.00	0.00	77.70
	vi) ಮೊಬೈಲ್ ದೂರವಾಣಿ ಉಪಕರಣಗಳು Mobile Hand Sets	0.00	0.00	0.00	0.00	0.00	0.00	0.00	0.00
4	ಕಛೇರಿ ಉಪಕರಣಗಳು <u>OFFICE EQUIPMENTS</u>								
	i) ಗಣಕಯಂತ್ರ ಮತ್ತು ಸಂಬಂಧಿತ ಉಪಕರಣಗಳು Computer Hardware and allied eqps.	949.96	14.55	0.00	964.51	0.00	0.00	0.00	964.51
	ii) ತರಬೇತಿ ಉಪಕರಣಗಳು Training Equipments	6.75	3.43	0.00	10.18	0.00	0.00	0.00	10.18
	iii) ಅಗ್ನಿ ಶಾಮಕ ಉಪಕರಣಗಳು Fire Fighting Equipment	9.91	0.61	0.00	10.52	0.00	0.00	0.00	10.52
	iv) ವೈದ್ಯಕೀಯ ಉಪಕರಣಗಳು Medical Equipment	0.80	0.04	0.00	0.84	0.00	0.00	0.00	0.84
	v) ಛಾಯಾಚಿತ್ರ ಉಪಕರಣಗಳು Photographic Equipment	45.89	2.71	0.00	48.60	0.00	0.00	0.00	48.60
	vi) ಸೌಕರ್ಯ ಉಪಕರಣಗಳು Amenity Equipment	98.08	9.73	0.00	107.81	0.00	0.00	0.00	107.81

	vii) ದಾರಿ ಚೀಟಿ ವಿತರಿಸುವ ಕೈ ಯಂತ್ರಗಳು Hand Ticket Machines	761.96	110.32	0.00	872.28	399.67	0.00	399.67	472.61
	viii) ಛಾಯಾ ಮತ್ತು ಫ್ಯಾಕ್ಸ್ ಯಂತ್ರಗಳು Xerox and Fax machines	106.49	2.03	0.00	108.52	0.00	0.00	0.00	108.52
	ಪಿರೋಪಕರಣಗಳು								
5	<u>FURNITURE & FIXTURES</u>								
	i) ಕಟ್ಟಿಗೆ ಪಿರೋಪಕರಣಗಳು Wooden furniture	39.11	1.92	0.00	41.03	0.00	0.00	0.00	41.03
	ii) ಕಬ್ಬಿಣದ ಪಿರೋಪಕರಣಗಳು Steel furniture	145.74	8.54	0.00	154.28	0.00	0.00	0.00	154.28
	iii) ಇತರ Others	95.56	2.83	0.00	98.39	0.00	0.00	0.00	98.39
	ಒಟ್ಟು TOTAL	92591.56	8614.33	0.00	101205.89	2007.36	0.00	2007.36	99198.53
	ಕಳೆ: ಲೆಕ್ಕ ಶೀರ್ಷಿಕೆ 130101ಯಲ್ಲಿ Deduct Balance under A.H. No.130101	72303.19	0.00		72303.19				72303.19
		20288.37							26895.34

Sd/-
Chief Accounts Officer-cum-F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-5 **SCHEDULE- V**

31.03.2022ಕ್ಕೆ ಇದ್ದಂತೆ ಸಾಲಗಳ ವಿವರ **DETAILS OF LOANS AS ON 31.03.2022**

(ರೂ. ಲಕ್ಷಗಳಲ್ಲಿ **Rs. In lakhs**)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ Account Head	ಪ್ರಾರಂಭಿಕ ಶಿಲ್ಕು Opening Balance as on 01-04-2021	ಈ ಸಾಲಿನಲ್ಲಿ ಪಡೆದ ಮೊತ್ತ Addition during the year 2021-22	ಒಟ್ಟು Total	ಮರು ಪಾವತಿ Repayment during the year 2021-22	ಅಂತಿಮ ಶಿಲ್ಕು Closing Balance as on 31.03.2022
I	ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲ LOAN FROM COMMERCIAL BANKS						
	a) ಕೆನರಾ ಬ್ಯಾಂಕ್ Canara Bank	210313	7686.79	0.00	7686.79	2053.61	5633.18
	b) ಕೆನರಾ ಬ್ಯಾಂಕ್ Canara Bank	210318	0.00	5000.00	5000.00	0.00	5000.00
	ಒಟ್ಟು ಮೊತ್ತ GRAND TOTAL		7686.79	5000.00	12686.79	2053.61	10633.18

Sd/-

Chief Accounts Officer-cum-F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
 KALYANA KARNATAKA ROAD TRANSPORT CORPORATION
 CENTRAL OFFICES, SARIGE SADANA : KALABURGI-585102

ಅನುಸೂಚಿ-6 **SCHEDULE- VI**

31.03.2022ಕ್ಕೆ ಇದ್ದಂತೆ ಜಾಲ್ತಿ ಹೊಣೆಗಾರಿಕೆಗಳ ವಿವರ

STATEMENT SHOWING THE DETAILS OF LIABILITIES
 UNDER BROAD GROUPS AS AT THE END OF 31.03.2022

(ರೂ. ಲಕ್ಷಗಳಲ್ಲಿ Rs. In lakhs)

I. ಜಾಲ್ತಿ ಹೊಣೆಗಾರಿಕೆಗಳು REVENUE LIABILITIES	ಲೆಕ್ಕ ಶೀರ್ಷಿಕೆಗಳು Account Head	2020-21		2021-22	
1. ಸಿಬ್ಬಂದಿ ಹೊಣೆಗಾರಿಕೆಗಳು Employees Liabilities					
a. ವೇತನ ಮತ್ತು ಭತ್ಯೆಗಳು Salaries & Allowances	230101 to 116 & 118 to 120	15182.99		23664.03	
b. ಉಪದಾನ Gratuity	230117	25042.29		31438.09	
c. ಭ.ನಿ. ನ್ಯಾಸ.ಮಂಡಳಿಗೆ ಪಾವತಿಸಬೇಕಾದ ಸಂಸ್ಥೆಯ ಭ.ನಿ.ವಂತಿಗೆ ಮತ್ತು ಇತರೆ. Employers' contribution to PF including con.to pension scheme and Liability to PF Trust (PF recoveries from Employees & Employers Contribution.	230401 to 408	661.09		0.00	
d. ನೌಕರರ ವಸೂಲಾತಿ Recoveries from Employees	230301 to 230314	1012.06		1899.47	
e. ಶಾಸನಬದ್ಧ ಹೊಣೆಗಾರಿಕೆಗಳು Statutory Liability	230702 to 706,08-15	1233.73		2293.43	
			43132.16		59295.02

2. ಚಾಲ್ತಿ ಸರಬರಾಜುದಾರರು Revenue supplies					
a. ಚಾಲ್ತಿ ಸರಬರಾಜುದಾರರ ಹೊಣೆಗಾರಿಕೆಗಳು Revenue Supplies liabilities	230202	538.06		924.74	
b. ಸೇವೆಗಳ ಹೊಣೆಗಾರಿಕೆಗಳು Liability for Services	230203 & 204	392.65		966.38	
c. ಇತರೆ ಸಂಸ್ಥೆಗಳ ಹೊಣೆಗಾರಿಕೆಗಳು Liability for other Corporations	230208 to 230215, 220414 to 220416 & 230801 to 809	237.59		41.60	
d. ಇಂಧನ ಹೊಣೆಗಾರಿಕೆಗಳು HSD liability	230206	7922.49	9090.79	11582.89	13515.61
3. ರಾಜ್ಯ ಸರ್ಕಾರಗಳ ಹೊಣೆಗಾರಿಕೆಗಳು Liabilities to State Government:					
a. ಸರ್ಕಾರಕ್ಕೆ ಪಾವತಿಸಬೇಕಾದ ಬಡ್ಡಿ Interest payable to State Govt.	230501& 504	0.00		0.00	
b. ಮೋಟಾರು ವಾಹನ ತೆರಿಗೆ M.V. Tax Payable	230707	51930.36	51930.36	49400.46	49400.46
4. To Financial Institution					
a. ಬ್ಯಾಂಕಿನಿಂದ ಪಡೆದ ಸಾಲದ ಮೇಲಿನ ಬಡ್ಡಿ Interest on Term Loans Payable to BANK	230507	38.04	38.04	38.80	38.80
5. ಆದಾಯವನ್ನು ಸ್ವೀಕರಿಸಿ ಸೇವೆಯನ್ನು ಒದಗಿಸದೇ ಇರುವ ಹೊಣೆಗಾರಿಕೆಗಳು Income Earned but Services not rendered	230601 to 608	662.67	662.67	535.47	535.47
II. ಬಂಡವಾಳ ಹೊಣೆಗಾರಿಕೆಗಳು CAPITAL LIABILITIES					
1. ಬಂಡವಾಳ ಪೂರೈಕೆದಾರರು Capital Supplies	230201	1544.20	1544.20	485.70	485.70
ಒಟ್ಟು TOTAL			106398.22		123271.06

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
 KALYANA KARNATAKA ROAD TRANSPORT CORPORATION
 CENTRAL OFFICES, SARIGE SADANA : KALABURGI-585102

ಅನುಸೂಚಿ-7 SCHEDULE- VII

2021-22ನೇ ಸಾಲಿನ ಬಂಡವಾಳ ಖರ್ಚುಗಳ ವಿವರ

DETAILS OF CAPITAL EXPENDITURE FOR THE YEAR 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl. No.	ಲೆಕ್ಕ ಶೀರ್ಷಿಕೆ A.H.No	ವಿವರಗಳು Particulars	ಪ್ರಾರಂಭಿಕ ಶಿಲ್ಕು Opening Balance as on 01/04/2021	ಈ ವರ್ಷದಲ್ಲಿ ಸೇರ್ಪಡೆ ADDITIONS DURING THE YEAR			ಒಟ್ಟು Total of addition i.e.col.Nos. 4+5+6	ಮೊತ್ತ Total ಅಂತಿಮ ಶಿಲ್ಕು Including Opening Balance i.e. Total Col. Nos. 3 + 7
				ಖರೀದಿ On A/c of Purchases	ವರ್ಗಾವಣೆ One Category to other category	ಹೊಂದಾಣಿಕೆ On A/c transfer to assets adjust.a/c on reconciliation		
1	1A	2	3	4	5	6	7	8
1	310101,103	ಭೂಮಿ Land	738.81	18.55	0.00	7.91	26.46	765.27
2	310201	ಕಟ್ಟಡಗಳು (ಪಕ್ಕಾ) Buildings (Pucca)	54023.19	3109.10	0.00	0.00	3109.10	57132.29
3	310202	ಕಟ್ಟಡಗಳು (ಕಚ್ಚಾ) Buildings (Kachha)	0.00	0.00	0.00	0.00	0.00	0.00
4	310203	ಕಟ್ಟಡಗಳು Buildings (SIHS)	46.07	0.00	0.00	0.00	0.00	46.07
5	310205	ಇಲಾಖಾ ವಸತಿಗೃಹ ಕಟ್ಟಡಗಳು Quarters Departmental	278.62	250.51	0.00	0.00	250.51	529.13
6	310301	ಪ್ರಯಾಣಿಕ ವಾಹನಗಳು Diesel Passenger Buses	91485.64	0.00	0.00	0.00	0.00	91485.64
7	310304	ಇಲಾಖಾ ಕಾರು ಮತ್ತು ವಾಹನಗಳು Staff Cars/Vans & Departmental Vehicles	1160.33	18.07	0.00	0.00	18.07	1178.40

8	310305	ದ್ವಿಚಕ್ರ ವಾಹನಗಳು Two wheelers	0.00	0.00	0.00	0.00	0.00	0.00
9	310401	ಭಾರಿ ಗಾತ್ರದ ಯಾಂತ್ರಿಕ ಉಪಕರಣಗಳು Heavy Mechanical machinery	616.04	0.00	0.00	0.64	0.64	616.68
10	310402	ಭಾರಿ ಗಾತ್ರದ ವಿದ್ಯುತ್ ಉಪಕರಣಗಳು Heavy Electrical machinery	729.55	0.90	0.00	3.97	4.27	733.82
11	310403	ಹಗುರ ಗಾತ್ರದ ಯಾಂತ್ರಿಕ ಉಪಕರಣಗಳು Light Mechanical machinery	373.55	1.09	0.00	8.60	9.69	383.24
12	310404	ಹಗುರ ಗಾತ್ರದ ವಿದ್ಯುತ್ ಉಪಕರಣಗಳು Light Electrical machinery	368.35	8.60	0.00	0.14	8.74	377.09
13	310405	ಟೈರು ರಿಟ್ರೇಡಿಂಗ್ Tyre Retreading machinery	87.90	0.00	0.00	0.00	0.00	87.90
14	310406	ಚೀಟಿ ವಿತರಿಸುವ ಉಪಕರಣಗಳು Ticket Machines	0.10	0.00	0.00	0.00	0.00	0.10
15	310500	ಕಛೇರಿ ಉಪಕರಣಗಳು Office Equipments	2.53	1.29	0.00	0.00	1.29	3.82
16	310501	ಗಣಕಯಂತ್ರ / ಗಣಕಯಂತ್ರ ಸಂಬಂಧಿತ ಉಪಕರಣಗಳು Computer Hardware & other allied eqps.	1168.72	5.45	0.00	8.60	14.05	1182.77
17	310502	ತರಬೇತಿ ಉಪಕರಣಗಳು Training Equipment	35.55	0.00	0.00	0.00	0.00	35.55
18	310503	ಅಗ್ನಿಶಾಮಕ ಉಪಕರಣಗಳು Fire Fighting Equipments	12.00	0.00	0.00	0.00	0.00	12.00
19	310504	ವೈದ್ಯಕೀಯ ಉಪಕರಣಗಳು Medical Equipment	0.84	0.00	0.00	0.00	0.00	0.84
20	310505	ಛಾಯಾಚಿತ್ರ ಉಪಕರಣಗಳು Photographic Equipments	54.53	8.39	0.00	0.00	8.39	62.92
21	310506	ಸೌಕರ್ಯ ಉಪಕರಣಗಳು Amenity Equipment	149.97	0.41	0.00	0.00	0.41	150.38
22	310507	ದಾರಿ ಚೀಟಿ ವಿತರಿಸುವ ಕೈತಂತ್ರಗಳು Hand Ticket Machines	1227.17	40.02	0.00	6.33	46.35	1273.52

23	310508	ಛಾಯಚಿತ್ರ ಮತ್ತು ಫ್ಯಾಕ್ಸ್ ಯಂತ್ರಗಳು Xerox & Fax machines.	60.30	0.00	0.00	0.00	0.00	60.30
24	310509	ಮೋಬೈಲ್ ದೂರವಾಣಿಗಳು Mobile Hand Sets	0.00	0.00	0.00	0.00	0.00	0.00
25	310601	ಕಟ್ಟಿಗೆ ಉಪಕರಣಗಳು Wooden Furniture	46.35	6.82	0.00	0.00	6.82	53.17
26	310602	ಕಬ್ಬಿಣದ ಉಪಕರಣಗಳು Steel Furniture	185.79	0.09	0.00	0.00	0.09	185.88
27	310603	ಇತರೆ ಪೀಠೋಪಕರಣಗಳು ಹಾಗೂ ಉಪಕರಣಗಳು Other Furniture & Fittings(Other assets)	103.23	0.99	0.00	0.00	0.99	104.22
		ಒಟ್ಟು ಸ್ಥಿರ ಆಸ್ತಿಗಳು Total Fixed Assets	152955.13	3470.28	0.00	35.59	3505.87	156461.01
1	320301	ಪ್ರಯಾಣಿಕರ ವಾಹನಗಳು ಅಡಿಗಟ್ಟು (ನಿರ್ಮಾಣ ಹಂತದಲ್ಲಿರುವ) Diesel Passenger Bus Chassis-WIP	0.00	0.00	0.00	0.00	0.00	0.00
2	320302	ಪ್ರಯಾಣಿಕರ ವಾಹನಗಳ ಬಸ್ ಕವಚ (ನಿರ್ಮಾಣ ಹಂತದಲ್ಲಿರುವ) Diesel Passenger Buses-Bodies - WIP	5.10	198.92	0.00	0.00	198.92	204.02
3	320201	ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು Buildings - in - progress	6212.23	3433.82	0.00	0.00	3433.82	9646.05
4	320203, 204	ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು Buildings - in - progress(S.I.H.S)	0.00	0.00	0.00	0.00	0.00	0.00
5	320402	ನಿರ್ಮಾಣ ಹಂತದಲ್ಲಿರುವ ಭಾರಿ ಯಂತ್ರೋಪಕರಣಗಳು CWIP Heavy Mechanical	0.00	0.00	0.00	0.00	0.00	0.00
		ಒಟ್ಟು ನಿರ್ಮಾಣ ಹಂತದಲ್ಲಿರುವ Total Work in Progress	6217.33	3632.74	0.00	0.00	3632.74	9850.07
		ಒಟ್ಟು ಮೊತ್ತ GRAND TOTAL	159172.46	7103.02	0.00	35.59	7138.61	166311.08

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಮುಂದುವರೆಸಿದ ಪುಟ
Continued Page

ಅನುಸೂಚಿ-7 SCHEDULE-VII

(ರೂ. ಲಕ್ಷಗಳಲ್ಲಿ Rs. In lakhs)

ಲೆಕ್ಕ ಶೀರ್ಷಿಕೆ A.H.No	ವಿವರಗಳು Particulars	ಈ ವರ್ಷದಲ್ಲಿ ಅನುಪಯುಕ್ತ ವಜಾ DEDUCTIONS					ಒಟ್ಟು Total 9 to 12	ಅಂತಿಮ ಶಿಲ್ಕು Total Closing Balance as on31.03.2022
		ಅನುಪಯುಕ್ತ ಆಸ್ತಿ ರದ್ದುಗೊಳಿಸಿದ್ದು Value of Assets written off the year during	ಮಾರಾಟ Value of Assets sold during the year	ವರ್ಗಾವಣೆ On A/c of tr. from. one category to another	ಹೊಂದಾಣಿಕೆ On A/c transfer to assets adjust. a/c on reconciliation			
		9	10	11	12	13	14	
1	310101, 103 ಭೂಮಿ Land	0.00	0.00	0.00	7.91	7.91	757.36	
2	310201 ಕಟ್ಟಡಗಳು (ಪಕ್ಕಾ) Buildings (Pucca)	0.00	148.46	0.00	0.00	148.46	56983.83	
3	310202 ಕಟ್ಟಡಗಳು (ಕಚ್ಚಾ) Buildings (Kaccha)	0.00	0.00	0.00	0.00	0.00	0.00	
4	310203 ಕಟ್ಟಡಗಳು Buildings (SIHS)	0.00	0.00	0.00	0.00	0.00	46.07	
5	310205 ಸಂಸ್ಥೆಯ ವಸತಿಗೃಹ ಕಟ್ಟಡಗಳು Quarters Departmental	0.00	0.00	0.00	0.00	0.00	529.13	
6	310301 ಪ್ರಯಾಣಿಕ ಡೀಸೆಲ್ ಇಂಧನ ವಾಹನಗಳು Diesel Passenger Buses	0.00	1430.48	0.00	0.00	1430.48	90055.16	
7	310304 ಇಲಾಖಾ ಕಾರು ಮತ್ತು ವಾಹನಗಳು Staff Cars/Vans & Departmental Vehicles	0.00	28.76	0.00	0.00	28.76	1149.64	
8	310305 ದ್ವೀಚಕ್ರ ವಾಹನಗಳು Two wheelers	0.00	0.00	0.00	0.00	0.00	0.00	
9	310401 ಭಾರಿ ಗಾತ್ರದ ಯಾಂತ್ರಿಕ ಉಪಕರಣಗಳು	0.00	0.00	0.00	0.64	0.64	616.04	

		Heavy Mechanical machinery						
10	310402	ಭಾರಿ ಗಾತ್ರದ ವಿದ್ಯುತ್ ಉಪಕರಣಗಳು Heavy Electrical machinery	0.00	0.00	0.00	3.37	3.37	730.45
11	310403	ಹಗುರ ಗಾತ್ರದ ಯಾಂತ್ರಿಕ ಉಪಕರಣಗಳು Light Mechanical machinery	0.00	0.00	0.00	8.60	8.60	374.64
12	310404	ಹಗುರ ಗಾತ್ರದ ವಿದ್ಯುತ್ ಉಪಕರಣಗಳು Light Electrical machinery	0.00	0.00	0.00	0.14	0.14	376.95
13	310405	ಟೈರು ರಿಟ್ರೇಡಿಂಗ್ ಉಪಕರಣಗಳು Tyre Retreading machinery	0.00	0.00	0.00	0.00	0.00	87.90
14	310406	ಚೀಟಿ ವಿತರಿಸುವ ಉಪಕರಣಗಳು Ticket Machines	0.00	0.00	0.00	0.00	0.00	0.10
15	310500	ಕಛೇರಿ ಉಪಕರಣಗಳು Office Equipments	0.00	0.00	0.00	0.00	0.00	3.82
16	310501	ಗಣಕಯಂತ್ರ / ಗಣಕಯಂತ್ರ ಸಂಬಂಧಿತ ಉಪಕರಣಗಳು Computer Hardware & other allied eqps.	0.00	0.00	0.00	8.60	8.60	1174.17
17	310502	ತರಬೇತಿ ಉಪಕರಣಗಳು Training Equipment	0.00	0.00	0.00	0.00	0.00	35.56
18	310503	ಅಗ್ನಿಶಾಮಕ ಉಪಕರಣಗಳು Fire Fighting Equipments	0.00	0.00	0.00	0.00	0.00	12.00
19	310504	ವೈದ್ಯಕೀಯ ಉಪಕರಣಗಳು Medical Equipment	0.00	0.00	0.00	0.06	0.06	0.78
20	310505	ಛಾಯಾಚಿತ್ರ ಉಪಕರಣಗಳು Photographic Equipments	0.00	0.00	0.00	0.00	0.00	62.92
21	310506	ಸೌಕರ್ಯ ಉಪಕರಣಗಳು Amenity Equipment	0.00	0.00	0.00	0.00	0.00	150.38
22	310507	ದಾರಿ ಚೀಟಿ ವಿತರಿಸುವ ಕೈತಂತ್ರಗಳು Hand Ticket Machines	0.00	399.67	0.00	6.33	406.00	867.52
23	310508	ಛಾಯಾಚಿತ್ರ ಮತ್ತು ಫ್ಯಾಕ್ಸ್ ಯಂತ್ರಗಳು Xerox & Fax machines.	0.00	0.00	0.00	0.00	0.00	60.30
24	310509	ಮೋಬೈಲ್ ದೂರವಾಣಿಗಳು Mobile Hand Sets	0.00	0.00	0.00	0.00	0.00	0.00

25	310601	ಕಟ್ಟಿಗೆ ಉಪಕರಣಗಳು Wooden Furniture	0.00	0.00	0.00	0.00	0.00	53.17
26	310602	ಕಬ್ಬಿಣದ ಉಪಕರಣಗಳು Steel Furniture	0.00	0.00	0.00	0.00	0.00	185.88
27	310603	ಇತರೆ ಪೀಠೋಪಕರಣಗಳು, ಉಪಕರಣಗಳು Other Furniture & Fittings(Other assets)	0.00	0.00	0.00	0.00	0.00	104.22
		ಒಟ್ಟು ಸ್ಥಿರ ಆಸ್ತಿಗಳು Total Fixed Assets	0.00	2007.37	0.00	35.65	2043.02	154417.99
1	320301	ಪ್ರಯಾಣಿಕರ ವಾಹನಗಳು ಚಾಸ್ಸಿ (ನಿರ್ಮಾಣ ಹಂತದಲ್ಲಿರುವ) Diesel Passenger Bus Chassis-WIP	0.00	0.00	0.00	0.00	0.00	0.00
2	320302	ಪ್ರಯಾಣಿಕರ ವಾಹನಗಳ ಬಸ್ ಬಾಡಿ (ನಿರ್ಮಾಣ ಹಂತದಲ್ಲಿರುವ) Diesel Passenger Buses-Bodies - WIP	0.00	0.00	201.34	0.00	201.34	2.68
3	320201	ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು Buildings - in - progress	0.00	0.00	3775.48	0.00	3775.48	5870.57
4	320203, 204	ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು Buildings - in - progress(S.I.H.S)	0.00	0.00	0.00	0.00	0.00	0.00
5	320402	ನಿರ್ಮಾಣ ಹಂತದಲ್ಲಿರುವ ಭಾರಿ ಯಂತ್ರೋಪಕರಣಗಳು CWIP Heavy Mechanical	0.00	0.00	0.00	0.00	0.00	0.00
		ಒಟ್ಟು ನಿರ್ಮಾಣ ಹಂತದಲ್ಲಿರುವ ಕಟ್ಟಡಗಳು Total Work in Progress	0.00	0.00	3976.82	0.00	3976.82	5873.25
		ಒಟ್ಟು ಮೊತ್ತ GRAND TOTAL	0.00	2007.37	3976.82	35.65	6019.84	160291.24

Sd/-
Chief Accounts Officer-cum-F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-8 **SCHEDULE- VIII**

ಮೂರನೆ ವ್ಯಕ್ತಿ ಪರ ಮಾಡಲಾದ ಆಂತರಿಕ ವಾಹನ ವಿಮೆ ನಿಧಿ ಹೂಡಿಕೆಗಳು

**Internal Motor vehicles Third Party Risk
Insurance Fund investment (Account Head No.330101)**

(ರೂ. ಲಕ್ಷಗಳಲ್ಲಿ **Rs. In lakhs**)

ಪ್ರಾರಂಭಿಕ ಶಿಲ್ಕು 01.04.2021 Opening Balance as on 01.04.2021	5.00
ಕೂಡು: 2021-22ನೇ ಸಾಲಿನಲ್ಲಿ ಹೂಡಿಕೆ ADD : Investments during the year 2021-22	0.00
ಒಟ್ಟು / Total	5.00
ಕಳೆ: 2021-22ನೇ ಸಾಲಿನಲ್ಲಿ ಹಿಂಪಡೆದಿದ್ದು LESS : Withdrawals during the year 2021-22	0.00
ಕೊನೆಯ ಶಿಲ್ಕು 31.03.2022. Closing balance as on 31.03.2022	5.00

ಹೂಡಿಕೆಗಳ ವಿವರ DETAILS OF INVESTMENT

ಕ್ರ.ಸಂ. Sl.No.	ಬ್ಯಾಂಕಿನ ಹೆಸರು Name of the Bank	ಠೇವಣಿ ರಶೀದಿ ಸಂಖ್ಯೆ F.D.R.No	ಮೊತ್ತ Face Value (Rs.)
1	ಕರ್ನಾಟಕ ಬ್ಯಾಂಕು, ಸೂಪರ್ ಮಾರ್ಕೆಟ್ ಶಾಖೆಯಲ್ಲಿ ಅವಧಿ ಠೇವಣಿ Term Deposit with Karnatak Bank, Super Market GLB	11001202100540 Dated 09.12.2021	5.00
		ಒಟ್ಟು / Total	5.00

Sd/-

Chief Accounts Officer-cum-F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102
 KALYANA KARNATAKA ROAD TRANSPORT CORPORATION
 CENTRAL OFFICES, SARIGE SADANA : KALABURGI-585102

ಅನುಸೂಚಿ-9 **SCHEDULE- IX**

31.03.2022ರಲ್ಲಿ ಇದ್ದಂತೆ ಸಾಮಗ್ರಿಗಳು ಮತ್ತು ಬಿಡಿ ಭಾಗಗಳು

SCHEDULE OF INVENTORY HELD AS AT 31st MARCH 2022

(ರೂ. ಲಕ್ಷಗಳಲ್ಲಿ **Rs. In lakhs**)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
1	ಉಗ್ರಾಣ ಶಿಲ್ಕು - ವಿದ್ಯುತ್ ಬಿಡಿಭಾಗಗಳು STOCK-ELECTRIC MATERIALS	340101	33.51	60.58
2	ಉಗ್ರಾಣ ಶಿಲ್ಕು - ಕಟ್ಟಡ ಸಾಮಗ್ರಿಗಳು STOCK-BUILDING MATERIALS	340102	0.00	0.00
3	ಉಗ್ರಾಣ ಶಿಲ್ಕು - ಇಂಜಿನ್ ಅಸೆಂಬ್ಲಿ STOCK-ENGINE ASSEMBLY	340103	0.00	0.00
4	ಉಗ್ರಾಣ ಶಿಲ್ಕು - ಎಫ್.ಐ.ಎಫ್. ಅಸೆಂಬ್ಲಿ STOCK-F.I.F ASSEMBLY	340104	0.20	0.00
5	ಉಗ್ರಾಣ ಶಿಲ್ಕು ಗೇರ ಬಾಕ್ಸ್ ಅಸೆಂಬ್ಲಿ STOCK-GEAR BOX ASSEMBLY	340105	0.00	0.00
6	ಉಗ್ರಾಣ ಶಿಲ್ಕು - ರಿಯಲ್ ಎಕ್ಸ್‌ಲ್ ಅಸೆಂಬ್ಲಿ STOCK-REAR AXLE HOUSING ASSEMBLY	340106	0.00	0.00
7	ಉಗ್ರಾಣ ಶಿಲ್ಕು - ಸ್ಟಾರ್ಟರ್ ಅಸೆಂಬ್ಲಿ STOCK-STARTER ASSEMBLY	340107	0.00	0.00
8	ಉಗ್ರಾಣ ಶಿಲ್ಕು - ರೇಡಿಯೇಟರ್ ಅಸೆಂಬ್ಲಿ STOCK-RADIATOR ASSEMBLY	340110	0.07	2.98
9	ಉಗ್ರಾಣ ಶಿಲ್ಕು - ಡಿಫರೆನ್ಷಿಯಲ್ ಅಸೆಂಬ್ಲಿ STOCK-DIFFERENTIAL ASSEMBLY	340111	0.00	0.00
10	ಉಗ್ರಾಣ ಶಿಲ್ಕು - ಇತರೆ ಬಿಡಿಭಾಗಗಳು STOCK-OTHER AUTO SPARES	340112	702.10	887.79
11	ಉಗ್ರಾಣ ಶಿಲ್ಕು - ಕೀಲೆಣ್ಣೆ STOCK-LUBRICANTS	340113	93.35	118.21
12	ಉಗ್ರಾಣ ಶಿಲ್ಕು - ಟೈಯರ್ಸ್ STOCK-TYRES (NEW)	340114	5.81	42.99

13	ಉಗ್ರಾಣ ಶಿಲ್ಕು - ಟ್ಯೂಬ್ಸ್ STOCK-TUBES	340115	1.17	5.38
14	ಉಗ್ರಾಣ ಶಿಲ್ಕು - ಫ್ಲಾಪ್ಸ್ STOCK-FLAPS	340116	0.68	2.78
15	ಉಗ್ರಾಣ ಶಿಲ್ಕು - ಬ್ಯಾಟರಿಸ್ STOCK-BATTERIES	340117	17.24	14.97
16	ಉಗ್ರಾಣ ಶಿಲ್ಕು - ಬಸ್ ಬಾಡಿ ಬಿಡಿ ಭಾಗಗಳು STOCK-BUS BODY COMPONENTS	340118	86.56	131.66
17	ಉಗ್ರಾಣ ಶಿಲ್ಕು - ಕಬ್ಬಿಣ ಮತ್ತು ಉಕ್ಕು STOCK-IRON & STEEL	340119	4.42	1.17
18	ಉಗ್ರಾಣ ಶಿಲ್ಕು - ಕಟ್ಟಿಗೆ STOCK-TIMBER	340120	0.03	1.21
19	ಉಗ್ರಾಣ ಶಿಲ್ಕು - ಪೇಂಟ್ಸ್ ಮತ್ತು ಪೇಂಟ್ ಮಾಡಲು ಉಪಯೋಗಿಸುವ ವಸ್ತುಗಳು STOCK-PAINTS & PAINTING MATERIALS	340121	14.41	25.05
20	ಉಗ್ರಾಣ ಶಿಲ್ಕು - ಇತರೆ ಉಪಯೋಗಿಸುವ ವಸ್ತುಗಳು STOCK-OTHER CONSUMABLE STORES	340122	204.13	184.77
21	ಉಗ್ರಾಣ ಶಿಲ್ಕು - ಸಣ್ಣ ಉಪಕರಣಗಳು STOCK-SMALL TOOLS	340123	7.42	8.04
22	ಉಗ್ರಾಣ ಶಿಲ್ಕು - ಮಶಿನ್ರಿ ಬಿಡಿ ಭಾಗಗಳು STOCK-SPARES FOR MACHINERY	340124	0.00	0.00
23	ಉಗ್ರಾಣ ಶಿಲ್ಕು - ಇಂಧನ STOCK-HSD	340126	898.01	825.35
24	ಉಗ್ರಾಣ ಶಿಲ್ಕು - ರಿಟ್ರೇಡ್ ಟಾಯರ್ಸ್ STOCK-RETREADED TYRES	340128	15.01	10.37
25	ಉಗ್ರಾಣ ಶಿಲ್ಕು - ಮುದ್ರಣ ಮತ್ತು ಸಮವಸ್ತ್ರಗಳು STOCK-P&S UNIFORMS CLOTHING	340132	49.07	34.42
26	ಉಗ್ರಾಣ ಶಿಲ್ಕು - ಪುನರುಜ್ಜೀವಿತನ ಅಸೆಂಬ್ಲಿ STOCK-RECONDITIONED ASSEMBLY	340133	0.00	3.11
	ಒಟ್ಟು / TOTAL		2133.19	2360.83

Sd/-
Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-10 SCHEDULE-X

2021-22ನೇ ಸಾಲಿನಲ್ಲಿ ಉಪಯೋಗಿಸಿದ ಉಗ್ರಾಣ ಸಾಮಗ್ರಿಗಳು

Schedule Showing the details of " MATERIAL CONSUMPTION" for the year 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
1	ಪ್ರಧಾನ ಅಸೆಂಬ್ಲಿಗಳ ಬಳಕೆ Major Assemblies Consumption	520101	6.79	41.53
2	ಸಣ್ಣ ಅಸೆಂಬ್ಲಿಗಳ ಬಳಕೆ Minor Assemblies Consumption	520102	0.13	4.29
3	ಬಿಡಿ ಭಾಗಗಳ ಬಳಕೆ Auto Parts Consumption	520103	840.54	1251.70
4	ಟೈರು, ಟ್ಯೂಬು ಮತ್ತು ಪ್ಲಾಫ್‌ಗಳ ಬಳಕೆ Tyres, Tubes and Flaps Consumption	520105	934.15	1763.83
5	ವಿದ್ಯುತ್ ಬಿಡಿ ಭಾಗಗಳ ಮತ್ತು ವಿದ್ಯುತಕೋಶ ಬಳಕೆ Batteries Consumption	520106	223.90	181.35
6	ಬಸ್ ಕವಚ ಬಿಡಿ ಭಾಗಗಳ ಬಳಕೆ Bus Body Components Consumption	520107	61.40	91.11
7	ಬಣ್ಣ ಮತ್ತು ಲೇಪನ ಮಾಡಲು ಉಪಯೋಗಿಸುವ ವಸ್ತುಗಳು Paints and Painting Material Consumption	520108	65.38	163.87

8	ಸಲಕರಣೆಗಳ ಬಳಕೆ Tools and Tool Kits Consumption	520109	21.28	15.89
9	ಇತರೆ ಸಾಮಗ್ರಿಗಳ ಬಳಕೆ Other Consumables Consumption	520110	292.35	303.48
10	ಯಂತ್ರೋಪಕರಣಗಳ ಬಿಡಿ ಭಾಗಗಳ ಬಳಕೆ Machinery Spares Parts Consumption	520111	19.85	0.00
11	ಹೆಚ್ಚಿನ ಮತ್ತು ಕೆಲಸಕ್ಕೆ ಬಾರದ ಸಾಮಗ್ರಿಗಳು Surplus/Obsolete Items-Loss	520112	0.00	0.00
12	ರಿಟ್ರೇಡ್ ಟೈರುಗಳ ಬಳಕೆ Consumption of Retreaded Tyres	520113	621.32	639.21
13	ಇತರೆ ಸಾಮಗ್ರಿಗಳ ಬಳಕೆ Consumption of Other Items	520114	2.67	1.19
14	ಮನ್ನಾ ಮಾಡಿದ ಸಾಮಗ್ರಿಗಳು Write off of Stores	520115	0.00	0.00
15	ವಿದ್ಯುತ್ ಸಾಮಗ್ರಿ Electrical Items	520116	51.60	88.26
	ಒಟ್ಟು / TOTAL		3141.36	4545.71

Sd/-
Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-11 SCHEDULE- XI

2021-22ನೇ ಸಾಲಿನ ಪ್ರಯಾಣಿಕರ ವಾಹನಗಳ ಮೇಲಿನ ತೆರಿಗೆಯ ವಿವರ

Schedule Showing the details of " TAXES ON PASSENGER VEHICLES" FOR the year 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
1	ಪ್ರಯಾಣಿಕರ ವಾಹನದ ಫ್ಲಟ್ ತೆರಿಗೆ Passenger Tax	520301	0.00	0.00
2	ಪ್ರಯಾಣಿಕರ ವಾಹನಗಳ ನೋಂದಣಿ ನವೀಕರಣ ಶುಲ್ಕ F.C. Renewal Fee on Passenger Vehicles	520302	18.70	45.35
3	ಪ್ರಯಾಣಿಕರ ವಾಹನಗಳ ನೋಂದಣಿ ಮತ್ತು ಪರಿಮಿಟ್ ಶುಲ್ಕ Permit Fees & Registration Fee on Passenger Vehicles and Wheel Tax on Passenger Vehicles	520303 & 304	8.75	4.40
4	ಗ್ರಾಮಾಂತರ ಸೇವೆ ವಾಹನಗಳ ತೆರಿಗೆ M.V. Tax On Moffussil Services	520305	4633.69	0.00
5	ನಗರ ಮತ್ತು ಉಪನಗರ ಸೇವೆ ಪ್ರಯಾಣಿಕ ವಾಹನಗಳ ತೆರಿಗೆ M.V. Tax On City & suburban services	520306	43.52	0.00
	ಒಟ್ಟು / TOTAL		4704.66	49.75

Sd/-

Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-12 SCHEDULE- XII

2021-22ನೇ ಸಾಲಿನ ಕಲ್ಯಾಣ ವೆಚ್ಚಗಳ ವಿವರ

Schedule Showing the details of " WELFARE EXPENSES" for the year 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
I	ಕಲ್ಯಾಣ ವೆಚ್ಚಗಳು WELFARE EXPENSES			
1	ಔಷಧಿಗಳ ಖರೀದಿ Purchase of Medicine	531203	1.48	0.63
2	ಡಿ-ಅಡಿಕ್ಷನ್ ಯೋಜನೆ ಖರ್ಚು De-addiction Scheme Expenses	531204	0.00	0.00
3	ನೌಕರರ ಪರಿಹಾರ ಕಾಯ್ದೆ ಅಡಿಯಲ್ಲಿ ಖರ್ಚು Compensation -- Workman's Compensation Act	531205	0.00	0.00
4	ಅಪ್ರೆಂಟೀಸ್ ತರಬೇತಿದಾರರ ಶಿಷ್ಯವೇತನ Stipend to Apprentice	531206	149.54	16.17
5	ಉತ್ತಮ ಸೇವೆ ಸಲ್ಲಿಸಿದವರಿಗೆ ಪ್ರೋತ್ಸಾಹ ಧನ Reward for Meritorious Service	531207	2.51	1.29
6	ಪ್ರೋತ್ಸಾಹ ಧನದ ಖರ್ಚು Expenditure on Incentive Scheme	531208	0.00	0.00
7	ಹೆಚ್.ಡಿ.ಎಫ್.ಸಿ. ಸಾಲದ ಬಡ್ಡಿ ಸಹಾಯಧನ Interest Subsidy on HDFC Loan	531209	3.66	0.06
8	ನೌಕರರ ವಿದ್ಯಾ ಸಹಾಯ ನಿಧಿಗೆ ಸಂಸ್ಥೆಯ ವಂತಿಕೆ Employers contribution to Education & Sports Fund	531210 & 19	22.71	23.26
9	ಉಪಹಾರ ಗೃಹ ಅನುದಾನ Subsidy to Canteens	531213	0.00	0.00
10	ಬ್ಯಾಡ್ಜ್‌ಗಳ ನವೀಕರಣ ಖರ್ಚು Badges Renewal	531214	0.00	0.00

11	ಸಮವಸ್ತ್ರ ಮತ್ತು ಸಂಬಂಧಿತ ಖರ್ಚು Uniforms and Related Expenses	531215,16,17&18	154.85	202.87
12	ಕಾರ್ಮಿಕ ನಿಧಿಯ ವಂತಿಕೆ Employers Contribution to Labour Fund	531220	7.52	10.59
13	ಕೆ.ಎಂ.ಪಿ.ಎಲ್. ಪ್ರೋತ್ಸಾಹ ಖರ್ಚು & ಗುಂಪು ವಿಮಾ ಯೋಜನೆ ನಿಗಮದ ವಂತಿಕೆ KMPL Award and Employer Contribution to GIS	531221 & 22	67.04	160.22
	ಒಟ್ಟು TOTAL		409.31	415.09
II	ವಾರ್ಷಿಕ ಖರ್ಚಿನ ಬಾಬಿಗಳು ANNUAL EXPENDITURE COMPONENTS			
1	ಗಳಿಕೆ ರಜೆ ನಗದೀಕರಣ Encashment of Leave	512004	1765.27	1621.85
2	ಎಲ್.ಟಿ.ಸಿ.ಬೋನಸ್ ಮತ್ತು ಮಧ್ಯಂತರ ಪರಿಹಾರ LTC, Interim Relief & Bonus	512001, 02, 05	320.69	7.12
3	ಎಕ್ಸ್‌ಗ್ರೇಷಿಯಾ Ex-gratia	512003	0.80	0.90
4	ಜರ್ಸಿ, ರೇನಕೋಟ್, ಬೂಟುಗಳ ಮತ್ತು ಬಟ್ಟೆ ಹೊಲಿಗೆಗಾಗಿ ಪಾವತಿ Payment in lieu of Jersey/Raincoat/Shoes/Stitching charges.	512006, 07, 08	110.63	186.29
5	ಉಪದಾನ Gratuity	512009	5476.00	8274.00
6	ಸ್ವ-ಇಚ್ಛಾ ನಿವೃತ್ತಿ ಪಾವತಿಗಳು VRS payments	512010	318.18	235.00
	ಒಟ್ಟು TOTAL		7991.57	10325.16
III	ನಿಗಮದ ವಂತಿಕೆಗಳು EMPLOYER CONTRIBUTION			
1	ಭ.ನಿ.ಪಿಂಚಣಿ, ಕುಟುಂಬ ಮತ್ತು ಡಿ.ಎಲ್.ಐ.ಗಳಿಗೆ ಸಂಸ್ಥೆಯ ವಂತಿಕೆ Employers contribution to PF/Pension/EDLI	512101 to 512104	6868.55	7413.30
	ಒಟ್ಟು ಕಲ್ಯಾಣ ವೆಚ್ಚಗಳು TOTAL WELFARE EXPENSES (I+II+III)		15269.43	18153.55

Sd/-
Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-13 SCHEDULE- XIII

2021-22ನೇ ಸಾಲಿನ ಹಣಕಾಸು ವೆಚ್ಚಗಳ ವಿವರ

Schedule Showing the details of " FINANCIAL COSTS" for the year 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
1	ರಾಜ್ಯ ಸರ್ಕಾರದ ಬಂಡವಾಳದ ಮೇಲಿನ ಬಡ್ಡಿ Interest on State Government Capital	550101	0.00	0.00
2	ವಾಣಿಜ್ಯ ಬ್ಯಾಂಕುಗಳ ಸಾಲದ ಮೇಲಿನ ಬಡ್ಡಿ Interest on Commercial Bank Loans	550302	736.56	566.67
3	ಬ್ಯಾಂಕ್ ವೆಚ್ಚ Bank Charges	550401	5.42	5.59
4	ಚೆಕ್ ನಗದೀಕರಣ ವೆಚ್ಚ Cheque Collection Charges	550402	0.00	0.00
5	ಎಮ್.ಟಿ./ಟಿಟಿ/ಡಿ.ಡಿ. ಇತ್ಯಾದಿಗಳ ವೆಚ್ಚ MT/TT/DD Charges	550403	7.12	8.24
6	ಮುಂಗಡ ಶುಲ್ಕ Upfront Fees	550404	0.00	0.00
	ಒಟ್ಟು / TOTAL		749.10	580.50

Sd/-

Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-14 **SCHEDULE- XIV**

2021-22ನೇ ಸಾಲಿನ ಇತರೆ ಆದಾಯದ ವಿವರಗಳು

Schedule Showing the details of " MISCELLANEOUS INCOME" for the year 2021-22

(ರೂ. ಲಕ್ಷಗಳಲ್ಲಿ **Rs. In lakhs**)

ಕ್ರ.ಸಂ. Sl. No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount 2020-21	ಮೊತ್ತ Amount 2021-22
I	ಸಾರಿಗೆತರ ಆದಾಯ NON TRAFFIC REVENUE			
1	ವಾಣಿಜ್ಯ ಮಳಿಗೆಗಳ ಆದಾಯ Commercial Establishment Revenue	461200	1151.84	1880.81
2	ಜಾಹೀರಾತುಗಳಿಂದ ಬಂದ ಆದಾಯ Advertisement Revenue	461300	84.28	187.52
3	ಇತರೆ ಆದಾಯ Miscellaneous Income	461100	3752.01	3386.06
4	ಅನುಪಯುಕ್ತ ವಸ್ತುಗಳ ಮಾರಾಟದಿಂದ ಬಂದ ಆದಾಯ Income from Sale of Scrapped Materials	461800	966.98	911.63
5	ಆರ್ಥಿಕ ಆದಾಯಗಳು Financial Income	461600	266.30	131.96
	ಒಟ್ಟು / TOTAL		6221.41	6497.98

Sd/-

Chief Accounts Officer-cum- F.A.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-585102

KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURGI-585102

ಅನುಸೂಚಿ-15 SCHEDULE- XV

2021-22ನೇ ಸಾಲಿನಲ್ಲಿ ಹಿಂದಿನ ವರ್ಷದ ಅವಧಿಯ ಹೊಂದಾಣಿಕೆಗಳ ವಿವರ

Schedule Showing the details of " PRIOR PERIOD ADJUSTMENT " for the year 2021-22

(ರೂ. ಲಕ್ಷಗಳಲ್ಲಿ Rs. In lakhs)

ಕ್ರ.ಸಂ. Sl.No.	ವಿವರ Particulars	ಲೆಕ್ಕ ಶೀರ್ಷಿಕೆ A.H.No	ಮೊತ್ತ Amount
I	ಖರ್ಚು DEBITS		
	a. ಹಿಂದಿನ ಅವಧಿಯ ವೆಚ್ಚ Prior Period Expences	531501 to 04	400.39
	b. ಹಿಂದಿನ ಅವಧಿಯ ವೇತನ (ಕೋರ್ಟ್ ಆದೇಶ) Back Wages (Court Orders)	512201 to 03	3.04
	c. ಹಿಂಬಾಕಿ ವೇತನ Back Wages	530101to 04	0.00
		ಒಟ್ಟು / TOTAL	403.45
II	ಜಮಾ CREDITS		
1	ಹಿಂದಿನ ಅವಧಿಯ ಆದಾಯ Prior Period Income		0.00
		ಒಟ್ಟು / TOTAL	0.00
		ಒಟ್ಟು ಜಮಾ / Net Debits	403.43

Sd/-

Chief Accounts Officer-cum- F.A.

ಲೆಕ್ಕ-ಪತ್ರ ನೀತಿಗಳು/ವಿಧಾನಗಳು/ನಿಯಮಾವಳಿಗಳು

ಹೈದ್ರಾಬಾದ ಕರ್ನಾಟಕ ಹಿಂದುಳಿದ ಪ್ರದೇಶದಲ್ಲಿ ಅತ್ಯುತ್ತಮ ಸಾರಿಗೆ ಸೌಲಭ್ಯ, ಪ್ರಾಮಾಣಿಕ ಸೇವೆಯನ್ನು ಒದಗಿಸುವ ದೈಯೋದ್ದೇಶದಿಂದ ಸರ್ಕಾರ ಚಿಂತನೆ ಮಾಡಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಸಲುವಾಗಿ ಪ್ರತ್ಯೇಕ ಆಡಳಿತ ವ್ಯವಸ್ಥೆ ಜಾರಿಗೆ ತರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಹಿಂದಿನ ಈ.ಕ.ರ.ಸಾ.ಸಂಸ್ಥೆ) 1950ರ ಆರ್.ಟಿ.ಸಿ. ಕಾಯ್ದೆಯ ಪರಿಚ್ಛೇದ 3ರ ಅಡಿಯಲ್ಲಿ ಸರ್ಕಾರದ ಆದೇಶ ಸಂ. ಹೆಚ್.ಟಿ.ಡಿ.65.ಟಿ.ಆರ್.ಎ.99 (1) ದಿನಾಂಕ 04.08.2000 ರನ್ವಯ ದಿನಾಂಕ 15.08.2000 ರಂದು ಅಸ್ತಿತ್ವಕ್ಕೆ ಬಂದು ದಿನಾಂಕ 01.10.2000 ರಿಂದ ಆರ್ಥಿಕವಾಗಿ ಸ್ವತಂತ್ರ ನಿಗಮವಾಗಿ ಕಾರ್ಯನಿರ್ವಹಿಸುತ್ತಿದೆ. ಕ.ರಾ.ರ.ಸಾ ನಿಗಮದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಸುತ್ತೋಲೆ, ಸಾಮಾನ್ಯ ಸ್ಥಾಯಿ ಆದೇಶಗಳು, ಯೋಜನೆ ಕಾನೂನು ಹಾಗೂ ನಿಯಮಾವಳಿಗಳನ್ನು ಯಥಾವತ್ತಾಗಿ ಅಳವಡಿಸಿಕೊಂಡಿದೆ. ಸರ್ಕಾರದ ಆದೇಶ ಸಂ.ಸಾರಿಇ:119:ವಾಕುಮ:2008 ದಿ.19.11.2009 ರನ್ವಯ ವಾ.ಕ.ರ.ಸಾ.ಸಂಸ್ಥೆಯ ಆಡಳಿತ ವ್ಯಾಪ್ತಿಯಲ್ಲಿರುವ ವಿಜಯಪುರ ವಿಭಾಗವನ್ನು ಕ.ಕ.ರ.ಸಾ ನಿಗಮದ ಆಡಳಿತ ವ್ಯಾಪ್ತಿಗೆ ದಿ.19.11.2009 ರಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಹಾಗೂ ಸರ್ಕಾರದ ಆದೇಶ ಸಂಖ್ಯೆ. ಟಡಿ/30/ಸಾಸಂಬಿ/2019 ದಿನಾಂಕ:17.07.2019 ರನ್ವಯ ಕ.ರಾ.ರ.ಸಾ ನಿಗಮದ ವ್ಯಾಪ್ತಿಯಲ್ಲಿರುವ ಹರಪನಹಳ್ಳಿ ಘಟಕವನ್ನು ಕ.ಕ.ರ.ಸಾ. ನಿಗಮದ ಆಡಳಿತ ವ್ಯಾಪ್ತಿಗೆ ದಿನಾಂಕ:01.11.2019 ರಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.

ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ.ಟಡಿ/104/ಟಿಸಿಓ/2020 ದಿನಾಂಕ: 06-07-2021 ರನ್ವಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವೆಂದು ಬದಲಾಯಿಸಲಾಗಿರುತ್ತದೆ. ವಿಭಾಗೀಯ ಆದೇಶ ಸಂಖ್ಯೆ.87/2021 ದಿನಾಂಕ:23-12-2021 ರನ್ವಯ ಹೊಸಪೇಟೆ ವಿಭಾಗದ ಸಂಡೂರು ಘಟಕವನ್ನು ಆಡಳಿತಾತ್ಮಕ ದೃಷ್ಟಿಯಿಂದ ಬಳ್ಳಾರಿ ವಿಭಾಗದ ಆಡಳಿತ ವ್ಯಾಪ್ತಿಗೆ ವರ್ಗಾಯಿಸಲಾಗಿರುತ್ತದೆ.

1. ಕಾರ್ಯಾಚರಣೆ ವಿಭಾಗ, ಪ್ರಾದೇಶಿಕ ಕಾರ್ಯಾಗಾರ, ಕಾಮಗಾರಿ ವಿಭಾಗಗಳನ್ನೊಳಗೊಂಡು ತಮ್ಮ ಪ್ರತಿಯೊಂದು ಆದಾಯ-ವೆಚ್ಚಗಳ ವಹಿವಾಟುಗಳ ಮತ್ತು ಹೊಂದಾಣಿಕೆ ನೊಂದಣಿಗಳ ಮೂಲಕ ವಿಭಾಗದಲ್ಲಿರುವ ಪ್ರಾಫಿಟ್ ಪ್ಲಸ್ ವರ್ಷನ್ 8.1 ಮೈಕ್ರೋಸಾಫ್ಟ್ ಎಕ್ಸ್ ಪ್ಯಾಕೇಜ್ ಆಧಾರದ ಮೇಲೆ ಲೆಕ್ಕಪತ್ರಗಳನ್ನು ಇತ್ಯರ್ಥಗೊಳಿಸಿ ಕಳುಹಿಸಿರುವ ಕ್ರೋಢೀಕೃತ ಪಟ್ಟಿಗಳ ಆಧಾರದ ಮೇಲೆ 2021-22ನೇ ಸಾಲಿನ ಲಾಭ ನಷ್ಟ ಖಾತೆ ಮತ್ತು ಅಥಾವೆ ಪತ್ರಿಕೆಗಳನ್ನು ನಿಗಮವು ತಯಾರಿಸಿರುತ್ತದೆ.
2. ನಿಗಮವು ವಾಣಿಜ್ಯ ಲೆಕ್ಕ ಪದ್ಧತಿಯನ್ನು ಅನುಸರಿಸಿದ್ದು, ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ, ಅಕ್ರೂಯೆಲ್ (ಸಂಚಯ) ಆಧಾರದ ಮೇಲೆ ಆದಾಯ ಮತ್ತು ವೆಚ್ಚಗಳನ್ನು ಪರಿಗಣಿಸಲಾಗಿದೆ.
3. ಸ್ಥಿರಾಸ್ತಿಗಳನ್ನು ಐತಿಹಾಸಿಕ ಮೂಲ ಬೆಲೆಗಳ ಆಧಾರದ ಮೇಲೆ ತೋರಿಸಲಾಗಿದೆ. ಈ ಬೆಲೆಗಳನ್ನು ರೂಪಾಯಿ ಖರೀದಿ ಸಾಮಥ್ಯದಲ್ಲಿ ಮೊತ್ತವನ್ನು ಬದಲಾಯಿಸಿರುವುದಿಲ್ಲ.
4. ವಾಹನಗಳ ಪುನಶ್ಚೇತನ ಖರ್ಚನ್ನು ಆ ವಾಹನಗಳ ಆದಾಯ ವೆಚ್ಚ ಎಂದು ಪರಿಗಣಿಸಲಾಗಿದೆ.
5. ಅನುದಾನ ಹಾಗೂ ವಿವಿಧ ರಿಯಾಯಿತಿ ಬಸ್ ಪಾಸುಗಳ ಸಹಾಯಧನದ ನಿಧಿಯ ಮೊತ್ತವನ್ನು ನಿಗಮವು ನಗದು ಆಧಾರದ ಮೇಲೆ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

6. ಆಸ್ತಿಗಳ ಸವಕಳಿ:

- ಅ) ವಾಹನಗಳ ಜೀವಾವಧಿ 5.60 ಲಕ್ಷ ಕಿ.ಮಿ.ಗಳೆಂದು ಪರಿಗಣಿಸಿ ವಾಹನಗಳು ವಾಸ್ತವಿಕವಾಗಿ ಕ್ರಮಿಸಿದ ಕಿ.ಮಿ. ಆಧಾರದ ಮೇಲೆ ಅವುಗಳ ಸವಕಳಿ ಖರ್ಚು ಲೆಕ್ಕ ಹಾಕಲಾಗಿದೆ. ಈ ಪದ್ಧತಿಯಿಂದ ವಾಹನಗಳ ಸವಕಳಿಯನ್ನು ಅವುಗಳ ವಾಸ್ತವಿಕ ಕಿ.ಮಿ.ಗಳ ಕಾರ್ಯಾಚರಣೆಗೆ ಅನುಗುಣವಾಗಿ ಸವಕಳಿ ಖರ್ಚು ಹಾಕುವುದು ನ್ಯಾಯಯುತವಾಗಿರುತ್ತದೆ.
- ಆ) ಸರ್ಕಾರದ ಆದೇಶ ಸಂಖ್ಯೆ ಸಾರಿಇ:4:ಸಾಸಂಯೋ:2007 ದಿನಾಂಕ 27.03.2007 ರಂತೆ ವೋಲ್ಟೇಜ್/ಕರೋನಾ ವಾಹನಗಳ ಜೀವಾವಧಿ 10.00 ಲಕ್ಷ ಕಿ.ಮಿ. ಎಂದು ಪರಿಗಣಿಸಿ ಆ ವಾಹನಗಳ ವಾಸ್ತವಿಕವಾಗಿ ಕ್ರಮಿಸಿದ ಕಿ.ಮಿ. ಆಧಾರದಲ್ಲಿ ಸವಕಳಿ ಖರ್ಚು ಲೆಕ್ಕ ಹಾಕಲಾಗಿದೆ.
- ಇ) ಇತರೆ ಸ್ಥಿರಾಸ್ತಿಗಳ ಸವಕಳಿಯನ್ನು ಸ್ಟ್ರೇಟ್‌ಲೈನ್ ಪದ್ಧತಿಯಲ್ಲಿ ಅಳವಡಿಸಲಾಗಿದ್ದು ದರಗಳು ಈ ಕೆಳಗಿನಂತಿರುತ್ತವೆ. ಹಾಲಿ ವರ್ಷದಲ್ಲಿ ಅಳವಡಿಸಿಕೊಳ್ಳಲಾದ / ಕಾರ್ಯಾಚರಣೆಯಲ್ಲಿ ತರಲಾದ ಆಸ್ತಿಗಳ ಮೇಲೆ, ಅವುಗಳನ್ನು ಕಾರ್ಯಾಚರಣೆಗೆ ತಂದ ವರ್ಷದಲ್ಲಿ ಅರ್ಧ ವರ್ಷದ ಮತ್ತು ಆ ಆಸ್ತಿಗಳ ಪೂರ್ಣ ಸವಕಳಿ ನಿಧಿ ಆಕರಿಸುವ ಕೊನೆಯ ವರ್ಷದಲ್ಲಿ ಅರ್ಧವರ್ಷದಂತೆ ಸವಕಳಿ ನಿಧಿ ಲೆಕ್ಕ ಹಾಕಲಾಗುತ್ತಿದೆ.

ಕಟ್ಟಡ	2.5%	ಕಂಪ್ಯೂಟರ್ ಹಾರ್ಡ್‌ವೇರ್	20%
ಭಾರಿಗಾತ್ರದ ಯಂತ್ರೋಪಕರಣಗಳು	10%	ದವಾಖಾನೆ ಉಪಕರಣಗಳು	20%
ಹಗುರ ಪ್ರಮಾಣದ ಯಂತ್ರೋಪಕರಣಗಳು	20%	ಪಿರೋಪಕರಣಗಳು ಹಾಗೂ ಇತರೆ	10%
ಇ.ಟಿ.ಎಂ ಯಂತ್ರೋಪಕರಣಗಳು	20%		

- ಈ) ಇಲಾಖಾ ವಾಹನಗಳ ಜೀವಾವಧಿ 6 ವರ್ಷ ಎಂದು ಅಂದಾಜಿಸಿ, ಸವಕಳಿ ವೆಚ್ಚವನ್ನು ಸಮಪ್ರಮಾಣದಲ್ಲಿ ಲೆಕ್ಕಹಾಕಲಾಗಿರುತ್ತದೆ. ವಾಹನಗಳನ್ನು ಏಪ್ರಿಲ್-1 ನೇ ದಿನಾಂಕದಂದು ಖರೀದಿಸಿದೇ ಇರುವುದರಿಂದ ವಾಹನ ಸವಕಳಿ ವೆಚ್ಚವನ್ನು ಆರಂಭದ ವರ್ಷಕ್ಕೆ ಅರ್ಧ ಅಂತಿಮ ವರ್ಷದಲ್ಲಿ ಅರ್ಧ ಅಥವಾ ಶೇ.50 ರಷ್ಟು ಎಂದು ಪರಿಗಣಿಸಲಾಗುತ್ತಿದೆ.

7. ಮೋಟಾರು ವಾಹನ ತೆರಿಗೆಯನ್ನು, ಮಹಾರಾಷ್ಟ್ರ ರಾಜ್ಯದ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಸಾರಿಗೆ ಆದಾಯವನ್ನು ಹೊರತುಪಡಿಸಿ ಒಟ್ಟು ಸಾರಿಗೆ ಆದಾಯದ ಶೇಕಡಾ 5% (+11% ಸೆಸ್) ರಂತೆ ಲೆಕ್ಕ ಹಾಕಿ ಹೊಣೆಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಸರ್ಕಾರವು ತನ್ನ ಆದೇಶದ ಸಂಖ್ಯೆ HTD/65/TRA/99 dated 20.03.2001 ರಲ್ಲಿ ನಿಗಮವು ಲಾಭ ಮತ್ತು ನಷ್ಟದ ಶೂನ್ಯ ಸ್ಥಿತಿ ಬರುವವರೆಗೆ (Break even) ಮೋಟಾರು ವಾಹನ ತೆರಿಗೆಯನ್ನು ಉಳಿಸಿಕೊಳ್ಳಲು ಆದೇಶಿಸಿರುತ್ತದೆ. ಸರ್ಕಾರದ ಆದೇಶ ಸಂ. ಸಾರಿಇ/100/ಸಾಸಂಕು/2007 ದಿನಾಂಕ 03.11.2009 ರಂತೆ ಮೋಟಾರು ವಾಹನ ತೆರಿಗೆಯ ಸೌಲಭ್ಯವನ್ನು ಒಂದು ವರ್ಷ ಮತ್ತು ಸರ್ಕಾರದ ಆದೇಶ ಸಂ. ಸಾರಿಇ/07/ಸಾಸಂಕು/2010 (ಭಾಗ-2) ದಿನಾಂಕ 06.11.2012 ರಂತೆ ಮುಂದಿನ 5 ವರ್ಷಗಳಿಗೆ ಮುಂದುವರಿಸಲಾಗಿದೆ. ನಿಗಮಕ್ಕೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ಇದ್ದರೂ ಸಹ ನಿಗಮಕ್ಕೆ ಮರುಪಾವತಿಸುವ ರಿಯಾಯಿತಿ ಪಾಸುಗಳ ವೆಚ್ಚದಲ್ಲಿ ಮೋಟಾರು ವಾಹನ ತೆರಿಗೆ ಮೊತ್ತವನ್ನು ಸರ್ಕಾರವು ಕಡಿತಮಾಡಿಕೊಳ್ಳುತ್ತಿದೆ. ನಿಗಮವು 31.03.2022 ರ ವರೆಗೆ ಒಟ್ಟು ₹475.67 ಕೋಟಿ ಮೋಟಾರು ವಾಹನ ತೆರಿಗೆ ಮೊತ್ತವನ್ನು ನಿಗಮದಲ್ಲಿಯೇ ಉಳಿಸಿಕೊಂಡಿರುತ್ತದೆ.

8. ಸರ್ಕಾರದ ಆದೇಶ ಸಂಖ್ಯೆ.ಟಿಡಿ/52/ಟಿಸಿಬಿ/2021, ಬೆಂಗಳೂರು ದಿನಾಂಕ:29-03-2022 ರನ್ವಯ ಕಕರಸಾ ನಿಗಮಕ್ಕೆ 2021-22ನೇ ಸಾಲಿಗೆ ಮೋಟಾರು ವಾಹನ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಿದ್ದು, ಅದರಂತೆ ವಾರ್ಷಿಕ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
9. ಅ)ನಿಗಮದ ವಿಭಾಗಗಳಲ್ಲಿ ವಾರ್ಷಿಕ ಲೆಕ್ಕ-ಪತ್ರದ ಕೊನೆಯ ದಿನಾಂಕದಂದು ಸ್ವೀಕೃತಿಗೊಂಡು, ಪರಿವೀಕ್ಷಣೆ ದೃಢೀಕರಣ ಹೊಂದಿರದ ಉಗ್ರಾಣ ಸಾಮಗ್ರಿಗಳನ್ನು ಲೆಕ್ಕ-ಪತ್ರದಲ್ಲಿ ಅಳವಡಿಸಿಕೊಂಡಿರುವುದಿಲ್ಲ.
ಆ) ಪ್ರಾದೇಶಿಕ ಕಾರ್ಯಾಗಾರ ಮತ್ತು ವಿಭಾಗೀಯ ಕಾರ್ಯಾಗಾರಗಳಲ್ಲಿ ಸಾಮಗ್ರಿಗಳನ್ನು ತಕ್ಷಣದ ಅವಶ್ಯಕತೆಗಳಿಗನುಸಾರವಾಗಿ ಉಗ್ರಾಣದಿಂದ ಪಡೆಯುತ್ತಿದ್ದು, ಹಾಗೆ ಪಡೆದಂತಹ ಸಾಮಗ್ರಿಗಳಿಗೆ ಖರ್ಚು ತೋರಿಸಲಾಗುತ್ತಿದೆ. ಆದ್ದರಿಂದ ವರ್ಷದ ಕೊನೆಗೆ ಕಾರ್ಯ ಸ್ಥಳದಲ್ಲಿ ಇದ್ದಂತಹ ಸಾಮಗ್ರಿಗಳನ್ನು ಅಖೈರು ದಾಸ್ತಾನಿನಲ್ಲಿ ಲೆಕ್ಕ ಹಾಕಲಾಗಿರುವುದಿಲ್ಲ.
10. ಮೋಟಾರು ವಾಹನ ಕಾಯ್ದೆ 1988 ಉಪನಿಯಮ 140 ರನ್ವಯ ಹಿಂದಿನ ನಾಲ್ಕು ವರ್ಷಗಳ ಅವಧಿಗೆ ಪಾವತಿಸಬೇಕಾದ ತಪ್ಪು ಭಾದ್ಯತೆಯ ಹೊಣೆಗಾರಿಕೆಯನ್ನು ಕನಿಷ್ಠ ಪರಿಹಾರದ ಮೊತ್ತವಾಗಿ ಹೊಣೆಗಾರಿಕೆಯನ್ನು ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಅದಕ್ಕೂ ಮುಂಚಿನ ಹೊಣೆಗಾರಿಕೆಗಳು ಬಂದಲ್ಲಿ ವಾಸ್ತವಿಕ ನಗದು ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತಿದೆ.
11. ನಿಷ್ಕ್ರಿಯಗೊಳಿಸಿದ ವಾಹನ ಮತ್ತು ಸಾಮಗ್ರಿಗಳ ಮಾರಾಟದಿಂದ ಬಂದ ಆದಾಯವನ್ನು ಅಂತಹ ನಿಷ್ಕ್ರಿಯಗೊಳಿಸಿದ ವಾಹನ/ಸಾಮಗ್ರಿಗಳನ್ನು ಟೆಂಡರ್‌ದಾರರು ವಾಸ್ತವಿಕವಾಗಿ ವಿತರಣೆ ಪಡೆದ ನಂತರವೇ ಲೆಕ್ಕಾಚಾರ ಮಾಡುವುದರಿಂದ ಅದನ್ನು ನಗದು ಆಧಾರದಲ್ಲಿ ಅಳವಡಿಸಿಕೊಳ್ಳಲಾಗಿದೆ.
12. ನಿಗಮದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾದ ಒಪ್ಪಂದದ ಠೇವಣಿಗಳನ್ನು ಇತರೆ ಆದಾಯ ಎಂದು ಪರಿಗಣಿಸಲಾಗಿರುತ್ತದೆ. ಇನ್ನುಳಿದಂತೆ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಚಾಲ್ತಿಯಲ್ಲಿರುವ ಒಪ್ಪಂದಗಳ ಠೇವಣಿ ಮೊತ್ತವನ್ನು ಇತರೆ ಆದಾಯ ಎಂದು ಪರಿಗಣಿಸದೇ ಠೇವಣಿಯಲ್ಲಿಯೇ ಮುಂದುವರಿಸಲಾಗಿದೆ.
13. ಕಾಮಗಾರಿ ಕೆಲಸಗಳ ಹೊಣೆಗಾರಿಕೆಯನ್ನು ದೃಢೀಕರಿಸಿದ ಬಿಲ್ಲುಗಳ ಆಧಾರದಲ್ಲಿ ಅಳವಡಿಸಲಾಗಿರುತ್ತದೆ.
14. ಎಂ.ವಿ.ಸಿ ಪ್ರಕರಣಗಳ ಮೇಲಿನ ಬಡ್ಡಿಯ ಲೆಕ್ಕಾಚಾರದ ಮೊತ್ತವನ್ನು ಪ್ರಾಧಿಕಾರವು ಅನುಮೋದನೆ ನೀಡಿದ ಮಾಹೆಯಲ್ಲಿಯೇ ನಿಗಮದ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿರುತ್ತದೆ. ನಿಗಮವು ಎದುರಿಸುತ್ತಿರುವ ಹಣಕಾಸಿನ ಬಿಕ್ಕಟ್ಟಿನಿಂದಾಗಿ ನಿಗಮದ ಹಣದ ಹರಿವನ್ನು ಅವಲಂಬಿಸಿ ಪಾವತಿಸಲಾಗುತ್ತಿರುವುದರಿಂದ ಮೂಲ ಬಡ್ಡಿಗಿಂತ ಹೆಚ್ಚಿನ ವ್ಯತ್ಯಾಸ ಬಡ್ಡಿ ಮೊತ್ತವನ್ನು ನ್ಯಾಯಾಲಯಕ್ಕೆ ಪಾವತಿಮಾಡಲಾದ ತಿಂಗಳಲ್ಲಿ ಲೆಕ್ಕಪತ್ರಗಳಲ್ಲಿ ನಮೂದಿಸಲಾಗುವುದು. ಆದ್ದರಿಂದ ವರ್ಷಾಂತಕ್ಕೆ ಎಂ.ವಿ.ಸಿ ಪ್ರಕರಣಗಳ ಮೇಲಿನ ಹೆಚ್ಚುವರಿ ಬಡ್ಡಿಯನ್ನು ಲೆಕ್ಕಪತ್ರಗಳಲ್ಲಿ ಪ್ರತ್ಯೇಕವಾಗಿ ತೋರಿಸಿರುವುದಿಲ್ಲ.
15. ಆದಾಯ ವೆಚ್ಚದಲ್ಲಿ ಬಹಿರಂಗ ಪಡಿಸಿದ/ಪ್ರದರ್ಶಿಸಿದ ಮುಂದೂಡಲ್ಪಟ್ಟ ವೆಚ್ಚಗಳನ್ನು ಈ ಕೆಳಕಂಡಂತೆ ಪರಿಭಾರೆ ಮಾಡಲಾಗಿದೆ.

- ಅ) ವಾಹನಗಳಿಗೆ ಜೋಡಿಸಲ್ಪಟ್ಟ ಪ್ರಧಾನ ಅಸೆಂಬ್ಲಿಗಳನ್ನು 5 ವರ್ಷಗಳವರೆಗೆ ಅಳವಡಿಸಿಕೊಳ್ಳಲಾಗಿದೆ. (ಮೊದಲ ವರ್ಷದಲ್ಲಿ ಅರ್ಧ ಮತ್ತು 6ನೇ ವರ್ಷದಲ್ಲಿ ಅರ್ಧ ವರ್ಷದ ದರದಲ್ಲಿ ಲೆಕ್ಕ ಹಾಕಲಾಗಿದೆ)
- ಆ) ಡಾಂಬರೀಕರಣ, ರಿ ಚಿಪ್ ಕಾರ್ಪೊರೇಷನ್ ಮುಂತಾದ ಕಾಮಗಾರಿ ಕೆಲಸಗಳನ್ನು 3 ವರ್ಷಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
16. ಅ) ನೌಕರರ ಉಪದಾನ ಪಾವತಿಯನ್ನು ಸುತ್ತೋಲೆ ಸಂಖ್ಯೆ 4/99 ದಿನಾಂಕ:30-04-1999 ರನ್ವಯ ರೆಗ್ಯೂಲೇಶನ್ ಅಥವಾ ಉಪದಾನ ಕಾಯ್ದೆ ಯಾವುದು ನೌಕರರಿಗೆ ಲಾಭವೋ ಅದನ್ನು ಪಾವತಿಸಲಾಗುತ್ತಿದೆ. ದಿನಾಂಕ:10-04-2002 ನಂತರ ನೇಮಕಾತಿ ಹೊಂದಿದ ನೌಕರರಿಗೆ ಉಪದಾನ ಕಾಯ್ದೆ 1972 ರನ್ವಯ ಉಪದಾನವನ್ನು ಪಾವತಿಸಲಾಗುತ್ತಿದೆ.
- ಆ)2021-22 ನೇ ಸಾಲಿನಲ್ಲಿ ವಾಸ್ತವಿಕ ಉಪದಾನದ ಹೊಣೆಗಾರಿಕೆ ₹ 80.00 ಕೋಟಿಗಳನ್ನು ಉಪದಾನ ನಿಧಿ ಎಂದು ಲೆಕ್ಕ ಪತ್ರದಲ್ಲಿ ಅಳವಡಿಸಿಕೊಳ್ಳಲಾಗಿದ್ದು, ಸದರಿ ಸಾಲಿನಲ್ಲಿ ನಿವೃತ್ತಿ ಹೊಂದಿದ ನೌಕರರಿಗೆ ₹32.33 ಕೋಟಿ ಮೊತ್ತವನ್ನು ಉಪದಾನ ನಿಧಿಯಿಂದ ಪಾವತಿಸಲಾಗಿದೆ. ನಿಗಮವು ಪ್ರತ್ಯೇಕ ಉಪದಾನ ನ್ಯಾಸ ಮಂಡಳಿ ರಚಿಸಲು ಮಂಡಳಿ ಅನುಮೋದನೆ ಪಡೆದಿದ್ದು, ಪ್ರಸ್ತುತ ನಿಗಮ ಅನುಭವಿಸುತ್ತಿರುವ ಹಣಕಾಸಿನ ಮುಗ್ಗಟ್ಟಿನಿಂದಾಗಿ ಸದರಿ ಉಪದಾನ ಮಂಡಳಿ ರಚನೆ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.
17. ದಿ:01-04-2022 ರಂದು ₹18.59 ಕೋಟಿ ಮೊತ್ತವು ರಜೆ ನಗದೀಕರಣ ನಿಧಿಯಡಿಯಲ್ಲಿದ್ದು, 2021-22ನೇ ಸಾಲಿನಲ್ಲಿ ಸದರಿ ಮೊತ್ತದಿಂದ ₹14.32 ಕೋಟಿಗಳನ್ನು ನಿವೃತ್ತಿ ಹೊಂದಿದ ನೌಕರರಿಗೆ ರಜೆ ನಗದೀಕರಣ ಮೊತ್ತವನ್ನು ಪಾವತಿಸಲಾಗಿದ್ದು, ದಿ:31-03-2022 ರ ಅಂತ್ಯಕ್ಕೆ ₹4.27 ಕೋಟಿ ಸದರಿ ನಿಧಿಯಡಿಯಲ್ಲಿರುತ್ತದೆ.
18. ದಿನಾಂಕ:31-03-2022 ರಲ್ಲಿ ಇದ್ದಂತೆ ಬಿಡಿ ಭಾಗಗಳ ಹಾಗೂ ಇತರೆ ಸರಕು, ಪಿರೋಪಕರಣಗಳ ಭೌತಿಕ ತಪಾಸಣೆ ಮಾಡಲಾಗಿದೆ.
19. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸ್ಥಳೀಯ ಸರ್ಕಾರದ ಅಂಗ ಸಂಸ್ಥೆಗಳಿಂದ ಪಡೆದ ವಿವಿಧ ಅನುದಾನಗಳನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತಿದೆ.
- ಎ) ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಜೆ-ನರ್ಮ ಯೋಜನೆಯಡಿ ಬಿಡುಗಡೆಯಾದ ಅನುದಾನ, ಡಾ|| ನಂಜುಂಡಪ್ಪನವರ ವರದಿಯನ್ವಯ ಹಿಂದುಳಿದ ತಾಲೂಕುಗಳ ಮೂಲ ಸೌಲಭ್ಯಗಳ ಅಭಿವೃದ್ಧಿಯಡಿ ರಾಜ್ಯ ಸರ್ಕಾರದಿಂದ ನೀಡಲಾದ ಅನುದಾನವನ್ನು ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯದಿಂದ ನಗರ ಸಾರಿಗೆ ನಿಧಿಯಿಂದ ನೀಡಲಾದ ಅನುದಾನವನ್ನು, ಆ ಅನುದಾನದಿಂದ ಬಂಡವಾಳೀಕರಿಸಿದ ಸಾಲಿನಿಂದ ಅಕೌಂಟಿಂಗ್ ಸ್ಟಾಂಡರ್ಡ್-12ರಂತೆ ಮೀಸಲು ನಿಧಿಗಳು ಮತ್ತು ಇತರೆ ನಿಧಿಗಳ ಅಡಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.
- ಬಿ) ಹಗರಿಬೊಮ್ಮನಹಳ್ಳಿಯಲ್ಲಿ ಚಾಲಕರ ತರಬೇತಿ ಕೇಂದ್ರಕ್ಕಾಗಿ ಕೇಂದ್ರ ಸರ್ಕಾರದಿಂದ ನೀಡಲಾದ ಅನುದಾನ ಬಂಡವಾಳೀಕರಿಸಿದ ಸಾಲಿನಿಂದ ಅಕೌಂಟಿಂಗ್ ಸ್ಟಾಂಡರ್ಡ್-12ರಂತೆ ಮೀಸಲು ನಿಧಿಗಳು ಮತ್ತು ಇತರೆ ನಿಧಿಗಳ ಅಡಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.

- ಸಿ) ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪಡೆದ ಅನುದಾನದಿಂದ ಪೂರ್ಣಗೊಳಿಸಿದ ಆಸ್ತಿಗಳ ಸವಕಳಿ ನಿಧಿಯನ್ನು ಅಕೌಂಟಿಂಗ್ ಸ್ಟಾಂಡರ್ಡ್-12ರಂತೆ ಮೀಸಲು ನಿಧಿಗಳು ಮತ್ತು ಇತರೆ ನಿಧಿಗಳ ಅಡಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.
- ಡಿ) ನಿಗಮವು ಹೈದ್ರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ಹೊಸ ಬಸ್ಸುಗಳನ್ನು ಪಡೆದಿದ್ದು, ಸದರಿ ಮೊತ್ತವನ್ನು ಅಕೌಂಟಿಂಗ್ ಸ್ಟಾಂಡರ್ಡ್-12ರಂತೆ ಮೀಸಲು ನಿಧಿಗಳು ಮತ್ತು ಇತರೆ ನಿಧಿಗಳ ಅಡಿಯಲ್ಲಿ ಲೆಕ್ಕಾಚಾರ ಮಾಡಲಾಗಿದೆ.
- ಇ) ವಿವಿಧ ಸಣ್ಣ ಪುಟ್ಟ ಕಾಮಗಾರಿಗಳ ವೆಚ್ಚಕ್ಕಾಗಿ ಲೋಕಸಭೆ/ವಿಧಾನಸಭೆ ಸದಸ್ಯರಿಂದ ಪಡೆದ ಅನುದಾನ ಮೊತ್ತವನ್ನು ಮೀಸಲು ನಿಧಿಯಲ್ಲಿ ಪರಿಗಣಿಸಿ ಆಯಾ ನಿಗದಿತ ಕಾಮಗಾರಿಗಳಿಗಾಗಿ ಮಾತ್ರ ಉಪಯೋಗಿಸಲಾಗಿದೆ.
- ಎಫ್) ನಿರ್ದಿಷ್ಟ ಆಸ್ತಿಗಳ ಅಳವಡಿಕೆಗಾಗಿ ಸರ್ಕಾರದಿಂದ ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಂದ ಪಡೆದ ಅನುದಾನವನ್ನು ಅಕೌಂಟಿಂಗ್ ಸ್ಟಾಂಡರ್ಡ್ 12ರನ್ವಯ ಲೆಕ್ಕಾಚಾರ ಮಾಡಲಾಗಿದೆ. ಈ ಅನುದಾನದಿಂದ ಅಳವಡಿಸಲಾದ ಆಸ್ತಿಗಳನ್ನು ಅವುಗಳು ಮೂಲ ಮೌಲ್ಯದಲ್ಲಿ ಪ್ರತಿಬಿಂಬಿಸಲಾಗಿದೆ ಮತ್ತು ಈ ಆಸ್ತಿಗಳ ಮೇಲಿನ ಸವಕಳಿಯನ್ನು ಲಾಭ ಮತ್ತು ನಷ್ಟದ ಲೆಕ್ಕಕ್ಕೆ ಖರ್ಚು ಎಂದು ಪರಿಗಣಿಸಲಾಗಿದೆ.
20. ವರ್ಷಾಂತ್ಯಕ್ಕೆ ನಿಗಮದಲ್ಲಿದ್ದ ಸಾಮಗ್ರಿ ಮತ್ತು ಸರಕುಗಳನ್ನು ಸರಾಸರಿ ಬೆಲೆಯ ಆಧಾರದ ಮೇಲೆ ಬೆಲೆ ನಿಗದಿ ಮಾಡಿದ್ದು ದಿನಾಂಕ:31-03-2022 ಅಂತ್ಯಕ್ಕೆ ಒಟ್ಟು ಸರಕಿನ ಮೊತ್ತ ₹23.61 ಕೋಟಿಗಳು ಇರುತ್ತದೆ.
21. ಇಂಧನದ ಶಿಲ್ಕನ್ನು ಆರ್ಥಿಕ ವರ್ಷದ ಕೊನೆಯ ದಿನದಂದು ಜಾರಿಯಲ್ಲಿದ್ದ ದರಗಳ ಆಧಾರದ ಮೇಲೆ ಲೆಕ್ಕಾಚಾರಮಾಡಿ ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.
22. ಲೆಕ್ಕ-ಪತ್ರಗಳಲ್ಲಿನ ಮೊತ್ತವನ್ನು ಸಮೀಪದ ಸಾವಿರಗಳಲ್ಲಿ ನಮೂದಿಸಿದೆ.

ಅಥಾವೆ ಪತ್ರ ಮತ್ತು ಲಾಭ & ನಷ್ಟ ತಃಖ್ತೆಗಳ ತಯಾರಿಸಿದ ಕುರಿತು ಟಿಪ್ಪಣಿ

1. ಕರ್ನಾಟಕ ರಾಜ್ಯ ಸರ್ಕಾರವು ಸಂ. HTD/226/TRA/2001 dated 04.03.2003 ರನ್ವಯ ಕಂಟ್ರೋಲರ್ ಆಫ್ ಅಡಿಟರ್ ಜನರಲ್ ಆಫ್ ಇಂಡಿಯಾ ಅವರ ಸಲಹೆಯೊಂದಿಗೆ ನಿಗದಿಪಡಿಸಿದ ಮಾದರಿಯಲ್ಲಿಯೇ ಲಾಭ, ನಷ್ಟ ಮತ್ತು ಆಸ್ತಿ ಮತ್ತು ಹೊಣೆಗಾರಿಕೆ ತಃಖ್ತೆಯನ್ನು ಅಳವಡಿಸಿಕೊಳ್ಳಲು ತಿಳಿಸಿದ್ದು ಅದರಂತೆಯೇ ನಿಗಮವು ಅಳವಡಿಸಿಕೊಂಡಿದೆ.
2. ನಗದು ಪುಸ್ತಕದಲ್ಲಿ ತೋರಿಸಿದ ನಗದು ಶಿಲ್ಕು ನಿಗಮದ ವಾರ್ಷಿಕ ಕೊನೆಯ ದಿನದಂದು ಇದ್ದ ವಾಸ್ತವಿಕ ಮೊತ್ತವನ್ನು ಪ್ರತಿನಿಧಿಸುತ್ತದೆ.
3. ವಿವಿಧ ಬಗೆಯ ಬರಬೇಕಾದ ಬಾಕಿಗಳ ಪಟ್ಟಿಯನ್ನು ಪರಿಶೀಲಿಸಲಾಗಿದೆ. ವಸೂಲಾಗುವ/ವಸೂಲಾಗದೆ ಇರುವ ಮತ್ತು ಸಂದೇಹಾಸ್ಪದ ಸಾಲಗಳ ವರ್ಗೀಕರಣದ ಬಗ್ಗೆ ನಮ್ಮ ತಿಳುವಳಿಕೆ ಮಟ್ಟಿಗೆ ವಾಸ್ತವಿಕ ಸ್ಥಿತಿಯನ್ನು ನಿರೂಪಿಸಲಾಗಿದೆ. 31.03.2022 ರಂದು ಇದ್ದಂತೆ ₹0.05 ಕೋಟಿ ಅನುಮಾನಾಸ್ಪದವಾಗಿದೆ.
4. ದಿನಾಂಕ 31.03.2022 ರಂದು ನ್ಯಾಯಾಲಯದಿಂದ ಮೋಟಾರು ವಾಹನ ಪರಿಹಾರ ಅಭ್ಯರ್ಥನಗಳು ಇತ್ಯರ್ಥಗೊಂಡು, ನಿಗಮವು ದಿನಾಂಕ 31.05.2022 ರ ವರೆಗೆ ಸ್ವೀಕರಿಸಿದ ಅಭ್ಯರ್ಥನಗಳ ಪರಿಹಾರ ಮೊತ್ತ ₹1.31 ಕೋಟಿ ಮೊತ್ತವನ್ನು ಲೆಕ್ಕ-ಪತ್ರಗಳಲ್ಲಿ ಹೊಣೆಗಾರಿಕೆ ಅಳವಡಿಸಿಕೊಳ್ಳಲಾಗಿದೆ.
5. ದಿನಾಂಕ 31.03.2022 ರಲ್ಲಿದ್ದಂತೆ ನ್ಯಾಯಾಲಯದಲ್ಲಿ ಮತ್ತು ವಿಚಾರಣಾಧಿಕಾರಿಗಳ ಮುಂದೆ ಇತ್ಯರ್ಥದ ಹಂತಲ್ಲಿರುವ ಹೊಣೆಗಾರಿಕೆಯ ವಿವರಗಳು ಈ ಕೆಳಗಿನಂತಿವೆ.

(₹ಕೋಟಿಗಳಲ್ಲಿ)

ಕ್ರ.ಸಂ.	ಪ್ರಕರಣಗಳ ವಿವರ	ಪ್ರಕರಣಗಳ ಸಂ.	ಮೊತ್ತ
1.	ಮೋಟಾರು ಅಪಘಾತ ಪರಿಹಾರ ನೀಡಿಕೆ	1015	230.53
2.	ವೇತನ ಸೌಲಭ್ಯ / ಪರಿಹಾರ ನೀಡಿಕೆ	306	9.45
	ಒಟ್ಟು	1321	239.98

6. ಸರಕು ಮತ್ತು ಸೇವಾ ತೆರಿಗೆ ರಿಟರ್ನ್‌ಗಳನ್ನು ಕೇಂದ್ರ ಕಛೇರಿಯಿಂದ ಮಾಡಲಾಗುತ್ತಿದ್ದು, ಅವುಗಳ ನಿರ್ಧರಣೆಯೂ ಕಾಲಕಾಲಕ್ಕೆ ಮಾಡಲಾಗುತ್ತಿದೆ.
7. ನಿಗಮವು ಯಾದಗೀರನಲ್ಲಿ ಪ್ರಾದೇಶಿಕ ಕಾರ್ಯಾಗಾರ ನಿರ್ಮಿಸಲು KIADB ಯವರ ಮೂಲಕ 35 ಎಕರೆ 11 ಗುಂಟೆ ಭೂಮಿಯನ್ನು ₹1.50 ಕೋಟಿ ಮೊತ್ತಕ್ಕೆ ಖರೀದಿಸಲಾಗಿತ್ತು. ಭೂ ಮಾಲೀಕರಿಂದ ಹೆಚ್ಚಿನ ಪರಿಹಾರದ ಬೇಡಿಕೆಯನ್ವಯ KIADB ಯವರು ₹0.93 ಕೋಟಿ ಹೆಚ್ಚಿನ ಮೊತ್ತ ಪಾವತಿಸಲು ಕೋರಿ ನೀಡಿದ ಆದೇಶಕ್ಕೆ, ಸಂಸ್ಥೆಯು ರಿಟ್ ಪೀಟಿಷನ್ ಸಂಖ್ಯೆ 800873/2010 ರಂತೆ ಉಚ್ಚ ನ್ಯಾಯಾಲಯ ಸರ್ಕ್ಯೂಟ್ ಕಲಬುರಗಿ ಇವರಲ್ಲಿ ದಾವೆ ಹೂಡಲಾಗಿದ್ದು ಇನ್ನು ಇತ್ಯರ್ಥವಾಗಿರುವುದಿಲ್ಲ.

8. ಅನುದಾನ

ಅ)ಡಾ.ನಂಜುಂಡಪ್ಪಾನವರ ವರದಿಯ HPCRRI ಯೋಜನೆಯಡಿ 2021-22ನೇ ಸಾಲಿನಲ್ಲಿ ₹ 16.44 ಕೋಟಿ ಬಂಡವಾಳ ವೆಚ್ಚ ನಿಗಮದ ವ್ಯಾಪ್ತಿಯ ಮೂಲಭೂತ ಸೌಲಭ್ಯದ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದು, ಸದರಿ ಮೊತ್ತವನ್ನು ನೀಡಿದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗಿದೆ.

ಆ)ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಪಡೆದ ಸಹಾಯ ಧನ ಮತ್ತು ಲೋಕ ಸಭೆ/ವಿಧಾನ ಸಭಾ ಸದಸ್ಯರಿಂದ ಪಡೆದಿರುವ ಅನುದಾನವನ್ನು ನೀಡಿದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗಿದೆ.

ಇ)2014-15ನೇ ಸಾಲಿನಲ್ಲಿ ಜೆ-ನರ್ಮಾ ಯೋಜನೆಯಡಿಯಲ್ಲಿ ನೀಡಲಾದ ಮೊತ್ತ ₹38.22 ಕೋಟಿ, 2016-17 ಸಾಲಿನಲ್ಲಿ ₹16.95 ಕೋಟಿ ಹಾಗೂ 2018-19 ನಲ್ಲಿ ₹4.22 ಕೋಟಿ ಮೊತ್ತವನ್ನು ನೀಡಿದ ಉದ್ದೇಶಿತ ಕಾರ್ಯಗಳಿಗೆ ಉಪಯೋಗಿಸಲಾಗಿದೆ.

ಈ)2021-22ನೇ ಸಾಲಿನಲ್ಲಿ ರಾಜ್ಯ ಸರ್ಕಾರದಿಂದ ಬಂಡವಾಳ ವೆಚ್ಚಕ್ಕಾಗಿ ₹12.43 ಕೋಟಿ ಮೊತ್ತ ಬಿಡುಗಡೆಯಾಗಿದ್ದು, ಸದರಿ ಮೊತ್ತವನ್ನು ನೀಡಿದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಲಾಗಿದೆ.

9. ವಿಶೇಷವಾಗಿ ಗಮನಿಸಬೇಕಾದ ಅವಶ್ಯಕ ಮುಖ್ಯಾಂಶಗಳು :

ಅ) ಸಾರಿಗೆ ಸಿಬ್ಬಂದಿಯವರು ಪ್ರತಿ ಅನುಸೂಚಿಯ ಕಾರ್ಯಾಚರಣೆಯ ಅಂತ್ಯದಲ್ಲಿ ಗಳಿಸಿದ ಸಾರಿಗೆ ಆದಾಯದ ಮೇಲೆ 2% ಪ್ರೋತ್ಸಾಹ ಧನ ವೇಗದೂತ ಸಾರಿಗೆಗೆ ಹಾಗೂ 3% ನಗರ ಸಾರಿಗೆಯ ಆದಾಯದ ಮೇಲೆ ಪಡೆಯಲು ಅರ್ಹ ಇರುತ್ತಾರೆ. ಈ ಪ್ರೋತ್ಸಾಹ ಧನ ಚಾಲಕ ಮತ್ತು ನಿರ್ವಾಹಕರು ಅವರ ಹಾಜರಾತಿಯ ಅನುಗುಣವಾಗಿ ಪಾವತಿಸಬೇಕಾಗುವುದರಿಂದ, 2021-22ರ ವರ್ಷಾಂತ್ಯದ ರಾತ್ರಿಯಲ್ಲಿ ನಿರ್ವಾಹಕರವರು ಹೊಂದಿರುವ ಸಾರಿಗೆ ಆದಾಯದ ಮೇಲಿನ ಪ್ರೋತ್ಸಾಹ ಧನದ ಹೊಣೆಗಾರಿಕೆ ಅಳವಡಿಸಿಕೊಳ್ಳಲಾಗಿದೆ.

ಆ) 2018-19 ರಿಂದ 2021-22 ನೇ ಸಾಲಿಗೆ ಸಂಬಂಧಿಸಿದ ಬೋನಸ್ ಕಾಯ್ದೆಯನ್ವಯ ಬೋನಸ್ ಹೊಣೆಗಾರಿಕೆ ₹16.37 ಕೋಟಿಗಳನ್ನು ಲೆಕ್ಕ-ಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಇ) ನಿಗಮದ ದವಾಖಾನೆ ಮತ್ತು ಆಸ್ಪತ್ರೆಗಳ ಮೂಲಕ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುತ್ತಿರುವುದರಿಂದ ಇ.ಎಸ್.ಐ.(E.S.I) ವೆಚ್ಚವನ್ನು ಹೊಣೆಗಾರಿಕೆಯಲ್ಲಿ ಅಳವಡಿಸಿಕೊಂಡಿರುವುದಿಲ್ಲ.

ಈ) ನಿಗಮದ ನೌಕರರ ಭವಿಷ್ಯ ನಿಧಿಗೆ ಸಮಾನವಾಗಿ ಮೂಲ ವೇತನ, ಮೂಲತುಟ್ಟಿ ಭತ್ಯೆ ಹಾಗೂ ತುಟ್ಟಿ ಭತ್ಯೆ ಮೇಲೆ ಶೇಕಡಾ 12% ರಷ್ಟು ನಿಗಮದ ವಂತಿಕೆಯನ್ನು ಕ.ರಾ.ರ.ಸಾ.ನಿಗಮ ಇ.ಸಿ.ಪಿ.ಎಫ್. ಟ್ರಸ್ಟ್‌ಗೆ ಪಾವತಿಸುವ ಹೊಣೆಗಾರಿಕೆ ಅಳವಡಿಸಿಕೊಳ್ಳಲಾಗಿದೆ.

ಉ) ನಿಗಮವು ಸತತವಾಗಿ ನಷ್ಟ ಅನುಭವಿಸುತ್ತಿರುವುದರಿಂದ ಹಾಗೂ ಪ್ರಸ್ತುತ ವಾರ್ಷಿಕ ವರ್ಷದಲ್ಲಿ ಕೂಡಾ ನಷ್ಟವನ್ನು ಹೊಂದಿರುವುದರಿಂದ, ಕ್ರೋಢೀಕೃತ ನಷ್ಟದಿಂದಾಗಿ ಸವಕಳಿ ನಿಧಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಇಲ್ಲದಿದ್ದರೆ ಹಳೆಯ ವಾಹನಗಳ ಬದಲಾವಣೆಗೆ ಪಡೆಯುವ ಸಾಲವನ್ನು ಕಡಿಮೆ ಮಾಡಬಹುದಾಗಿತ್ತು. ಆದ್ದರಿಂದ ರಾಜ್ಯ ಸರ್ಕಾರದ ಒಪ್ಪಿಗೆ ನಿರೀಕ್ಷಿಸಿ ನಿಗಮದ ಸವಕಳಿ ನಿಧಿಯನ್ನು ಉಪಯೋಗಿಸಿ ದೀರ್ಘಾವಧಿ ಸಾಲದ ಮರುಪಾವತಿ ಮಾಡಲಾಗುತ್ತಿದೆ.

10. 2021-22ನೇ ಸಾಲಿನಲ್ಲಿ ಅಂತಿಮಗೊಂಡ ಲೆಕ್ಕ-ಪತ್ರಗಳ ಪ್ರಕಾರ ಸವಕಳಿ ನಿಧಿಯನ್ನು ಬಂಡವಾಳ ಸಾಲದ ಮರುಪಾವತಿಯನ್ನು ಮಾಡಲು ಈ ಕೆಳಗಿನಂತೆ ಉಪಯೋಗಿಸಲಾಗಿದೆ.

ಕ್ರ.ಸಂ.	ಸಾಲ ಮರುಪಾವತಿಯ ವಿವರ	ಮೊತ್ತ (₹ಕೋಟಿಗಳಲ್ಲಿ)
1	ವಾಣಿಜ್ಯ ಬ್ಯಾಂಕುಗಳಿಗೆ	20.54

11. ನಿಗಮದ ಆದಾಯಕರ ವಾರ್ಷಿಕ ರಿಟರ್ನ್ಸ್ ಸಲ್ಲಿಕೆಯನ್ನು ಸಹಾಯಕ ಆಯುಕ್ತರು ಆದಾಯಕರ ಸರ್ಕಲ್-1 ಗುಲಬರ್ಗಾ ಇವರಿಗೆ ಪ್ರತಿ ವರ್ಷ ಸಲ್ಲಿಸಲಾಗುತ್ತಿದೆ. ನಿಗಮವು 2020-21ನೇ ಸಾಲಿನವರೆಗೆ ಆದಾಯಕರ ವಾರ್ಷಿಕ ರಿಟರ್ನ್ಸ್ ಸಲ್ಲಿಸಲಾಗಿದೆ.

12. ವರ್ಷಾಂತದಲ್ಲಿ ಕಾಮಗಾರಿ ಕಾರ್ಯಗಳಿಗಾಗಿ ಕಾರ್ಯಾದೇಶವನ್ನು ನೀಡಿದ್ದು, ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ₹13.01 ಕೋಟಿಗಳ ಬಂಡವಾಳ ವೆಚ್ಚದ ಹೊಣೆಗಾರಿಕೆಯ ಕಾಮಗಾರಿ ಕೆಲಸ ಪ್ರಗತಿಯಲ್ಲಿ ಇರುತ್ತದೆ.

13. ವಾರ್ಷಿಕವಾರು ಬರಬೇಕಾದ ಮೊತ್ತದ ವಿವರವನ್ನು ವಿಭಾಗಗಳ ಎ.ಎಫ್.ಆರ್ ಗಳಲ್ಲಿ ನಮೂದಿಸಲಾಗಿರುತ್ತದೆ.

14. ಮೂಲದಲ್ಲಿ ಕಡಿತವಾದ ಮತ್ತು ಮೂಲದಲ್ಲಿ ಪಾವತಿಸಿದ ನಿಗಮಕ್ಕೆ ಬರಬೇಕಾದ ಆದಾಯ ತೆರಿಗೆ ಮೊತ್ತವನ್ನು ಲೆಕ್ಕಪತ್ರಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

15. ಜಿ-ನರ್ಮಾ ಯೋಜನೆಯಡಿಯಲ್ಲಿ ಕರ್ನಾಟಕ ಸರ್ಕಾರವು ಪ್ರತ್ಯೇಕ "ಈಶಾನ್ಯ ಕರ್ನಾಟಕ ನಗರ ಸಾರಿಗೆ ಸಂಸ್ಥೆ" ಯನ್ನು ಸ್ಥಾಪಿಸಲು ಜಾಹೀರಾತು ಸಂಖ್ಯೆ ಸಾರಿಇ/213/ಸಾಸಂಇ/2013 ದಿನಾಂಕ 20.12.2013 ರನ್ವಯ ಒಪ್ಪಿಗೆ ನೀಡಿರುತ್ತದೆ. ಹೊಸದಾಗಿ ಸ್ಥಾಪಿಸುವ ಸಾರಿಗೆ ಸಂಸ್ಥೆ ಸಂಬಂಧವಾಗಿ ಮಾರ್ಗದರ್ಶನ ನೀಡುವ ಬಗ್ಗೆ ನಿಗಮವು ಸರ್ಕಾರಕ್ಕೆ ಪತ್ರವನ್ನು ಬರೆಯಲಾಗಿರುತ್ತದೆ, ಅವುಗಳೆಂದರೆ ನಿಯಮಗಳು, ರೆಗ್ಯೂಲೇಶನ್ಸ್, ಶಿಸ್ತು ಮತ್ತು ನಡತೆ ನಿಯಮಾವಳಿ ಮತ್ತು ಆಡಳಿತದ ವಿಷಯಗಳು ಇತ್ಯಾದಿ ಈ ಕುರಿತು ಸರ್ಕಾರದಿಂದ ಮಾರ್ಗದರ್ಶನಗಳ ಮಾಹಿತಿಯು ಬರಬೇಕಾಗಿರುತ್ತದೆ.

16. ನಿಗಮವು ಏಪ್ರಿಲ್-2021 ರಿಂದ ಮಾರ್ಚ್-2022 ವರೆಗಿನ ಅವಧಿಗೆ ಲೆಕ್ಕಪತ್ರಗಳಲ್ಲಿ ಶೇ. 8 ರಷ್ಟು ಅಧಿಕಾರಿ/ನೌಕರರ ವೇತನ ಪರಿಷ್ಕರಣೆ ಮೊತ್ತ ₹52.72 ಕೋಟಿಗಳಷ್ಟು ಅಳವಡಿಸಿಕೊಂಡಿದ್ದು, ದಿನಾಂಕ:31-03-2022 ಅಂತ್ಯಕ್ಕೆ (ಜನವರಿ-2020 ರಿಂದ ಮಾರ್ಚ್-2022 ಅವಧಿಯವರೆಗಿನ) ಒಟ್ಟು ಸಂಚಿತ ಹೊಣೆಗಾರಿಕೆ ಮೊತ್ತ ₹111.46 ಕೋಟಿಗಳಷ್ಟಿರುತ್ತದೆ.

17. ಕೋವಿಡ್-19 ಹರಡುವಿಕೆಯ ಕಾರಣದಿಂದಾಗಿ ಸರ್ಕಾರವು ದಿನಾಂಕ:27-04-2021 ರಿಂದ ರಾಜ್ಯಾದ್ಯಂತ ಲಾಕ್‌ಡೌನ್ ಆದೇಶ ಹೊರಡಿಸಿರುವ ಕಾರಣ ನಿಗಮವು ಕಾರ್ಯಾಚರಣೆಯನ್ನು

ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು ಹಾಗೂ ಹಂತ ಹಂತವಾಗಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿರುತ್ತದೆ. ಇದರಿಂದಾಗಿ ನಿಗಮದ ಆದಾಯ ಕುಂಠಿತವಾಗಿರುತ್ತದೆ. ಕೋವಿಡ್-19 ಹರಡುವಿಕೆಯಿಂದಾಗಿ 2021-22ನೇ ಸಾಲಿನಲ್ಲಿ ನಿಗಮವು ಅನುಭವಿಸಿದ ನಷ್ಟದ ವಿವರ ಈ ಕೆಳಗಿನಂತಿರುತ್ತದೆ.

ಕ್ರ.ಸಂ	ಆದಾಯ	₹ ಕೋಟಿಗಳಲ್ಲಿ
01	ಸಾರಿಗೆ ಆದಾಯ	304.47
02	ಇತರೆ ಆದಾಯ	4.99
	ಒಟ್ಟು	309.46

ಸಹಿ/-
(ಬಸವರಾಜ ಸಿ. ಬೆಳಗಾವಿ)
ಮುಖ್ಯ ಲೆಕ್ಕಾಧಿಕಾರಿಗಳು ಹಾಗೂ ಆ.ಸ.
ಕಕರಸಾ ನಿಗಮ, ಕಲಬುರಗಿ

ಸಹಿ/-
(ಎಂ.ರಾಚಪ್ಪ)
ವ್ಯವಸ್ಥಾಪಕ ನಿರ್ದೇಶಕರು.
ಕಕರಸಾ ನಿಗಮ, ಕಲಬುರಗಿ

ದಿನಾಂಕ:27-01-2023
ಸ್ಥಳ :ಕಲಬುರಗಿ.

ACCOUNTING POLICIES

The K.K.R.T.C. (formerly NEKRTC) was formed on 15-8-2000 vide Government Order No.HTD/65/TRA/99(1) Dt: 4-8-2000. The intention of carving a separate, independent Transport Corporation for Kalyana Karnataka area was to make the operations viable, efficient and trust worthy. The K.K.R.T.C. has been established as per section 3 of RTC Act 1950 and it has been functioning financially independent w.e.f. 01-10-2000. All the GSOs, Circulars, Rules and Regulations are adopted as inforce in K.S.R.T.C. The Vijayapur Division of NWKRTC was bifurcated and transferred to KKRTC w.e.f. 19.11.2009 vide G.O. SAREE/119/VAEEMA/2008 dated 19.11.2009 and Harapanahalli depot of KSRTC was bifurcated and transferred to KKRTC w.e.f. 01.11.2019 vide G.O No.TD/30/SAASAME/2019 Dated:17-07-2019.

Further, the name of Corporation, North Eastern Karnataka Road Transport Corporation has been changed as Kalyana Karnataka Road Transport Corporation w.e.f. 06.07.2021 vide G.O.No.TD/104/TCO/2020 Dated:06-07-2021 and for administrative reason, Sandur depot from Hospet Division was transferred to Ballari Division vide order no.87/2021 dated:23-12-2021.

1. The Balance Sheet and Profit & Loss A/c for the year 2021-22 have been drawn up based on the Trial Balance Consolidated after receipt of the same from the Operating Divisions including Civil Divisions & Regional Workshop. The Accounts are compiled in the units through an Accounting Package, Profit plus Ver.8.1 of Microsoft Oracle. The ledgers are generated in the Units after incorporating each transaction of revenue and capital nature and Adjustments.
2. The Corporation follows Mercantile system of Accounting and recognizes Income and Expenditure on accrual basis except otherwise stated specifically.
3. Fixed Assets are stated at historical cost. These costs are not adjusted to reflect the effect of changing value in purchasing power of money.
4. Expenditure on Reconditioning of Vehicles is treated as revenue expenditure (Repairs & Maintenance) irrespective of its life.
5. The Corporation is a accounting Grants and subsidies on cash basis.
6. **Depreciation of Assets:**
 - a) Depreciation on vehicles is calculated on actual KMs basis assuming the life of the vehicle as 5.60 lakh KMs for the purpose of the depreciation, as this method enables

charging of depreciation equitably linked to the usage of vehicle and does reflect the true and fair cost of depreciation.

- b) Depreciation in respect of Volvo / Carona Vehicles is being worked out on the actual KM basis assuming the life of the vehicles as 10.00 lakhs KMs as per the Government Order SAREE/4/SASUMYO/2007 DATED 27.03.2007.
- c) Depreciation on other Assets is provided on straight-line method at the following rates. The depreciation on assets acquired / capitalised during the year is being provided at the half year irrespective of capitalisation period in the first year and half year in the last year of such Assets to be depreciated.

Building	2.5%	Computer Hardware	20%
Heavy Duty Plant & Machinery	10%	Medical Equipments	20%
Light Duty Plant & Machinery	20%	Furniture, Fixtures & Others	10%
Hand Ticket Machine	20%		

- d) Depreciation on the Domestic Vehicles is calculated by assuming life of the vehicle as 6 years and depreciation for 1st year is charged for half year i.e. 50% on the presumption that the vehicle purchased by the Corporation is not on the 1st April of the concerned year and 50% for the last year of depreciation.
7. M.V. Tax is calculated and provided at 5% on Traffic revenue plus Rural Development cess at 11% on M.V.Tax (excluding the traffic revenue realized in the territory of Maharashtra State as per Government Order No. FTD/114 TMT 89 dated 08.06.1990). The Govt. of Karnataka vide Order No. HTD 65 TRA-99 Dt: 20-03-2001 has permitted the Corporation to retain the Motor Vehicle Tax till the Corporation reaches breakeven. This facility has been extended for one year vide G.O. No. SARIEE/100/SASAMEE/2007 dated 03.11.2009 and further for five year vide G.O. No. SARIEE/07/SASAMEE/2010 (Part-II) dated 06.11.2012. Even after permitting the retention of MV Tax, the Government has deducted MV Tax payable from reimbursement amount of various concessional passes. The retained amount of M.V. Tax upto 31.03.2022 is ₹ 475.67 Crores.
8. During the year 2021-22 Motor Vehicle Tax was exempted vide Government Order TD/52/TCB/2021, Bengaluru Dated:29-03-2022, the same has been reflected in the annual accounts.
9. a) Materials received in the Units of KKRTC but not taken on charge as on the date of closure of accounts due to non-completion of inspection formalities are not accounted in the Books of Accounts.
- b) Materials issued to workshops for their immediate requirements from stores are treated as consumption. Hence, the value of the materials lying on workshop at the end of the year is not taken into stock.

10. The minimum compensation payable under No fault liability clause as per section 140 of the Motor vehicle Act-1988 is considered and shown in the Accounts for a period of 4 years. Any claims received for the earlier years will be treated on cash basis.
11. Income from sale of scrap has been derived only when the materials/scrapped vehicles are actually lifted by the bidders and hence accounted on cash basis.
12. Deposits forfeited are transferred to miscellaneous revenue. Wherever contracts/works are continued for more than three years, such deposits are continued in the Deposit Account.
13. Liability on Civil works is provided on the basis of certified bills.
14. Interest on MVC cases is calculated and booked in the Accounts of the Corporation during the month in which the award in MVC is approved for implementation by the Competent authority. Due to financial crunch faced by the Corporation, MVC cases are honoured subsequently depending upon the cashflow of the Corporation. The difference of interest over and above the original interest calculation is paid to the Judicial Authorities and booked during the month in which the payment is made. Hence, no further provision is made towards additional interest on MVC cases outstanding at the end of year.
15. The expenditure disclosed under deferred revenue expenditure has been amortized as follows:
 - a) Major assemblies fitted to the vehicles – for 5 years. (half year's deferred revenue expenditure charged in first year and half year's in 6th year).
 - b) Civil works like asphaltting and re-chip carpeting, rewiring etc, -for 3 years.
16. a) The settlement of Gratuity claims is as per the Gratuity regulations or as per the payment of Gratuity Act whichever is beneficial to the employee as per circular no.4/99 date:30-04-1999. Employees recruited after 10-04-2002 are eligible to get Gratuity as per Gratuity Act-1972 only.

b) During the year 2021-22, the Corporation has created an amount of ₹80.00 crores as Actuarial Valuation of Gratuity fund and an amount of ₹32.33 crores has been paid to retired employees out of the fund. The Corporation has obtained the approval from the Board of Directors for formation of independent Employees Group Gratuity Trust, which is held up presently due to financial crunch faced by Corporation
17. As on 01-04-2021 there was a balance of ₹18.59 crores leave encashment fund, out of that during the year 2021-22 an amount of ₹14.32 crores has been paid to retired employees, the remaining balance as on 31-03-2022 is ₹4.27 crores.

18. Physical inventory of spare parts, PME items and other fixed assets (Including Vehicles) has been conducted as on 31-03-2022.
19. **Grants received from State Government, Central Government & Local Govt. Authorities.**
- a) Grants received from State Government under JnNURM, HPCCRI and DULT Schemes are being accounted under Reserves & Funds and Accounted as per AS 12 from the year of its capitalization.
- b) Grants received from Central Government for construction of Driver Training Centre at H.B. Halli has been accounted under Reserves & Funds as per AS 12 from the year of its capitalization.
- c) Grants received from HKRDB for construction of various infrastructure facilities has been accounted under Reserves & Funds as per AS 12 from the year of its capitalization.
- d) The Corporation has received Vehicles from HKRDB grant which has been accounted under Reserves & Funds as per AS 12 from the year of its capitalization.
- e) Grants received from Members of Parliament & Members of Assembly are accounted under Reserves. These amounts were utilized for the purpose for which they were received.
- f) Grants received from Government for specified Assets are accounted as per Accounting Standard 12. Assets created out of these Grants are shown at original cost. Depreciation on these assets has been charged to Profit & Loss Account. Grants accounts have correspondingly been reduced in proportion in which depreciation on related assets is charged and the same is reduced from the depreciation charged.
20. The stock of stores on hand at the close of the business has been valued at weighted average cost and the value of stock of stores as on 31-03-2022 at ₹ 23.61 Crores.
21. The stock of HSD at the end of financial year is valued at prevailing rates on the date of closure of Financial Year.
22. The figures are rounded off to the nearest in thousands of rupees.

NOTE FORMING PART OF THE
BALANCE SHEET AND PROFIT AND LOSS ACCOUNT

1. The Govt. of Karnataka vide No.HTD/226/TRO/2001 Dtd:04-03-2003 has prescribed the format of Accounts i.e. Balance Sheet & Profit and Loss Account in consultation with the Comptroller and Auditor General of India. The Corporation has adapted the same.
2. The balance of Cash shown in the Cash Book at the close of the business actually represents the amount of cash held.
3. The Sundry Debtors have been scrutinized and classified as Good, Doubtful and Bad as detailed representing the actual position to the best of our knowledge. The doubtful debtors as on 31.03.2022 are ₹ 0.05 Crores.
4. Motor Vehicle Compensation claims awarded on or before 31st of March, 2022 and accepted by the Corporation up to the end of 31st May, 2022 pertaining to the period of March-2022 to the tune of ₹ 1.31 crore have been accounted in the Books of Accounts.
5. Claims of the following are pending in courts or with appellate authorities as on 31-03-2022.

Sl. No.	Nature of the claim	No. of cases pending	₹ In Crores
1	Motor accident compensation claims.	1015	230.53
2	Pay Benefits / Compensation.	306	9.45
	Total	1321	239.98

6. The GST returns are filed at the Central Office level and the assessment is being done periodically.
7. The Corporation has purchased 35 acres and 11 guntas of Land for ₹ 1.50 Crores through KIADB for construction of Regional Workshop at Yadgir. KIADB has claimed additional cost of ₹ 0.93 Crores, as the land owners claimed for enhanced compensation. The Corporation has filed a case before Hon'ble High Court Circuit Bench, Gulbarga against the order of KIADB vide w/p No. 800873/2010 which is pending as on date.
8.
 - a) The Grants of ₹ 16.44 Crores released during 2021-22 by Government of Karnataka under the HPCRRI Scheme and same has been utilized for the purpose of for which it was received.

- b) Grant received from Kalyana Karnataka Development Board and from MP/MLA & others has also been fully utilized for the purpose for which it was received.
- c) During the year 2014-15, an amount of Rs. 38.22 crores, 2016-17 ₹16.95 crores and 2018-19 ₹4.22 crores of Grant received under JnNURM Scheme from Central and State Government has been utilized for the purpose for which they were received.
- d) During the year 2021-22, the Corporation received an amount of ₹ 12.43 crores Capital Grant from State Government and the same has been utilized for the purpose of which it was received.

9. Following are the highlights, which needs special mention.

- a) The crew are eligible for incentive @ 2% on revenue collections for moffusil services and 3% for city services on completion of their duties. Since the incentive payment is linked with the attendance of the Driver/Conductors, Provision towards incentive on the night out collection has been provided in the Accounts.
 - b) The Liability towards bonus pertaining to the year from 2018-19 to 2021-22 amounting to ₹16.37 crores has been provided in the books of accounts.
 - c) The Corporation has not provided any liability towards ESI contribution in view of Medical facilities provided by the Corporation i.e, dispensary and Hospitals and reimbursement of medical expenses as per Circulars.
 - c) The Corporation has provided 12% on Basic pay, BDA and DA as employer contribution towards Provident Fund.
 - e) The Corporation was not able to retain the Depreciation Reserve on account of accumulated loss, and also the losses suffered by the Corporation during the accounting year which other wise would have been available for replacing the over aged vehicles by reducing the dependence on external borrowings. This has forced the Corporation to utilize Depreciation Reserve for repayment of long-term loans and for this the approval of the State Govt. will be obtained.
10. Actual utilization of Depreciation Reserve during the year 2021-22 towards repayment of Capital Loans as per the finalized Accounts is as below:

Sl. No.	Particulars of Utilization towards repayment of loan installments to	Amount (₹ In Crores)
1	Commercial Banks	20.54

11. The Corporation is filing IT returns every year and is being assessed by the Asst. Commissioner of Income Taxes Kalaburagi. The Corporation has filed IT returns up to 2020-21.
12. The Capital liability on account of civil contractors pertaining to ongoing works, for which work orders issued but are still in progress, is to the extent of ₹13.01 Crores.
13. Age wise and year wise classification of the Debtors has been shown in Division wise AFR's.
14. Amounts receivable towards TDS and TCS has been accounted.
15. Under JnNURM Scheme the Government of Karnataka has given approval for formation of Independent Corporation i.e., **“North Eastern Karnataka Urban Road Transport Corporation”** vide Notification number SAREE/213/SASAMEE/2013 dated.20.12.2013. However, the Corporation has addressed letter to the Government seeking guidelines for formation of new corporation, i.e Rules, Regulations, C&D rules and Administration etc, Reply is awaited from the Government.
16. The Corporation has accounted Rs.52.72 crores as pay fixation expenditure by estimating 8% pay hike for the period from April-2021 to March-2022 and shown as liabilities to the tune of ₹ 111.46 crores as on 31-03-2022 for the period from Jan-2020 to Mar-2022.
17. Due to Covid-19 pandemic in the year 2021-22, the state wide lock-down was imposed from 27-04-2021 which forced the Corporation to shutdown the operation of its schedules and also to operate partly, which in turn resulted in revenue deficit. The revenue loss for the above period due to Covid-19 during the year 2021-22 is as under:

SI No	Type of Revenue	₹ In Crores
1	Traffic revenue	304.47
2	Other Revenue	4.99
	Total Revenue	309.46

Sd/-
(BASAVARAJ C. BELAGAVI)
Chief Accounts Officer-cum-F.A.
K.K.R.T.C., KALABURAGI

Sd/-
(M.RACHAPPA)
Managing Director
K.K.R.T.C., KALABURAGI

Date: 27-01-2023

Place: Kalaburagi.

Separate Audit Report of the Comptroller and Auditor General of India on the Accounts of
Kalyana Karnataka Road Transport Corporation, Kalaburagi, for the year ended 31st March
2022

	AUDIT PARA	REPLY
	<p>We have audited the attached Balance Sheet of Kalyana Karnataka Road Transport Corporation, Kalaburagi as at 31st March 2022 and the Profit and Loss Account for the year ended on that date under Section 33(2) of the Road Transport Corporation (RTC) Act, 1950. These financial statements are the responsibility of the Management. Our responsibility is to express an opinion on these financial statements based on our audit.</p> <p>This Separate Audit Report contains the comments of the Comptroller and Auditor General of India (CAG) on the accounting treatment only with regard to classification, conformity with the best accounting practices, Accounting Standards and disclosure norms, etc. Audit observations on financial transactions with regard to compliance with the Law, Rules & Regulations (Propriety and Regularity) and efficiency-cum-performance aspects, etc., if any are reported through Inspection Reports/ CAG's Audit Reports separately.</p> <p>We have conducted our audit in accordance with auditing standards generally accepted in India. These standards require that we plan and perform the audit to obtain reasonable assurance about whether the financial statements are free from material misstatements. An audit includes examining, on a test basis, evidences supporting the amounts and disclosure in the financial statements. An audit also includes assessing the accounting principles used and significant estimates made by management, as well as evaluating the overall presentation of financial statements. We believe that our audit provides a reasonable basis for our opinion.</p>	<p>CONFIRMED</p>

	<p><i>Based on our audit, we report that:</i></p> <p>(i) We have obtained all the information and explanations, which to the best of our knowledge and belief were necessary for the purpose of our audit;</p> <p>(ii) The Balance Sheet and Profit and Loss Account dealt with by this report have been drawn up in the format approved by the State Government in consultation with the Comptroller and Auditor General of India under section 33(1) of the RTC Act, 1950.</p> <p>(iii) In our opinion, proper books of accounts and other relevant records have been maintained by the Corporation as required under section 33(1) of RTC Act, 1950, in so far as it appears from our examination of such books.</p> <p>(iv) We further report that:</p>	
A.	Balance Sheet	
I	Capital and Liabilities Current Liabilities & Provisions (Schedule VI)- ₹ 1232.71 crore Revenue Liabilities-Employee Liabilities - ₹ 592.95 crore	
	Salaries and allowances – ₹234.64 crore	
	<p>The above includes ₹5.66 crore relating to the amount recovered as penalty/liquidated damages from the bills of M/s TATA Motors (₹5.30 crore), M/s Ashok Leyland (₹0.07 crore), and M/s KMS Bus Body Builders (₹0.29 crore) under contractual provisions and depicts under Unspecified Liabilities. As the Board has no documentation to substantiate that the contractors have disputed the liability, the same should have been accounted as income. This resulted in overstatement of liabilities, understatement of income and consequent overstatement of loss for the year by ₹5.66 crore. Further the</p>	<p>In this regard it is to state that the amount recovered as penalty/liquidated damages from the bills of M/s TATA Motors Corporation (₹5.30 crore), M/s Ashok Leyland (₹0.07 crore), and M/s KMS Bus Body Builders (₹0.29 crore) shown under Unspecified Liabilities during the year 2021-22, the same will be accounted under income during the current financial year 2022-23.</p>

	Corporation is also required to formulate an accounting policy in this regard.	
II	Property and Assets Fixed Assets (Sch. VII)- ₹1544.17 crore	
	Buildings(Pucca) -₹ 571.32 crore	
(i)	The above does not include ₹2.51 crore relating to the cost of new bus station constructed at Aurad, which had been completed and put to use in the year 2021-22 (November-2021) and hence was required to be capitalized. Non capitalization of the same resulted in understatement of fixed assets and corresponding overstatement of capital work in progress by ₹2.51 crore, understatement of depreciation and loss for the year by an amount of ₹0.03 crore (calculated @ 1.25% for first year-half of 2.5% as per the Accounting Policy No.6 (c) .)	<p>In this regard it is to state that the contractor Mr. Naganath died on 11-05-2021. Hence, the final bills have not been submitted for payment. Due to death of Mr. Naganath neither the successor approached this office nor submitted the bills for payment. Therefore to capitalize the same, this office has made correspondence to the successor to submit the final bills for payments as per letter no.784 dated:27-01-2022 but till date the successor named Mrs.Bhagyashree w/o late Naganath PWD contractor has not submitted the bills. Due to non finalization of bills by the successor of the contractor the accurate amount of the bill is not ascertained. Hence, the capitalization is not made during the 2021-22.</p> <p>However soon after receipt of the final bills the capitalization will be made during the current financial year 2022-23 and depreciation as per procedure.</p>
(ii)	The above includes ₹9.35 crore relating to the cost of bus stands/depots and staff quarters etc., at Raichur, Lingasugur, Siraguppa, Huvinala, Hadagali, Kukunoor, Kushtagi, talkal, Sindhuru, Manavi, Ballari, Hospete and Siriwar which were dismantled for remodeling or full renovation, under various scheme and hence were required to be removed from the books which was not done. This resulted in overstatement of fixed assets (Pucca Building) by ₹9.35 crore and	It is to state that under various schemes, the Bus stands, depots, staff quarters, etc have been remodeled or fully renovated by dismantling old bus stations and other buildings. After completion of dismantling of the buildings, the Corporation has taken steps to follow all the formalities and final approval letter will be sent to the concerned divisions. On the basis of approval, the divisions reduce the value of building from Pucca buildings. In this case, the division has sent letter for approval on 31-05-2022.

	overstatement depreciation reserve to that extent.	Hence, the necessary steps will be taken to reduce the value from fixed assets during the year 2022-23.
(iii)	The above includes ₹0.15 crore being the cost of repair/renovation works at Raichur and Bellary divisions, which were capitalized under Pucca Building. As these works are revenue in nature, capitalization of the same has resulted in overstatement of Fixed Assets, Understatement of expenditure and consequent understatement of loss for the year by ₹0.15 crore.	As observed in the audit, this amount is considered as capital expenditure instead of revenue expenditure through oversight. However, the annual accounts of the Corporation have been finalized for the year 2021-22. Therefore, the revenue expenditure will be booked by withdrawn from the capitalization during the current financial year 2022-23.
B	Non-Compliance to previous year's assurances Balance Sheet-Property and Assets Current Assets	
1.	Sundry Debtors-Debtors considered good- ₹102.29 crore	
	The above includes ₹0.50 crore receivable from commercial establishments (Kalaburagi -II division), pending since 1997-2004. As the amount is pending under sundry debtors for more than 18 years, the possibility of recovery is remote and hence the same should have been provided for. Against this, provision for bad and doubtful debts was created only for ₹0.06 crore. This resulted in overstatement of assets, understatement of expenditure and corresponding understatement loss for the year to the extent of ₹0.44crore. Though the same has been pointed out since 2014-15, no action has been taken.	In this regard it is to state that an amount of ₹0.50 crore receivable from commercial establishments pertaining to Kalaburgi-II division, which is involved in the litigation at various stages and they are pending in the court for disposal. Soon after disposal of said cases, the necessary accounting treatment will be made.
2.	Advances-Advances to Employees-₹2.43 crore	

	<p>An amount of ₹0.28 crore paid towards Medical Advances to the employees of Ballari, Bidar, Hospet, Kalaburagi-I, Kalaburagi-II, Raichur, Vijayapur and Yadgir Divisions were pending recovery for more than three years. The Corporation did not comply with the assurance to recover the Medical Advances outstanding against the employees nor has made suitable provision for doubtful advances during 2021-22. This has resulted in overstatement of Advances understatement of expenditure and consequent understatement of loss for the year by ₹0.28 crore.</p>	<p>In this regard it is to state that the Corporation has already recovered the advances from concerned employees to the tune of ₹0.04 crore. In some cases, employees were dismissed or retired from service. Whoever are eligible for final claims, the advance will be recovered at the time of payment of final claims. In some cases employees are transferred to inter division / Corporation the necessary correspondences have been made with the concerned to recover or collect the advance amount. Further, some cases are pending due to court litigation from employees who are dismissed from service. However, the concerted efforts are being made to recover the advances from the concerned.</p>
3.	Advances-Advances to Suppliers -₹2.65 crore	
(i)	<p>The above includes capital advance of ₹0.29 crore pending settlement at Civil engineering, Kalaburagi division from 1976 to May 1998. However, the advances are pending recovery/adjustment since 1976 and hence doubtful of recovery/adjustment. No provision was made in this regard. This has resulted in overstatement of assets understatement of expenditure and corresponding loss for the year to the extent of ₹0.29 crore. Though, the same has been pointed out since 2017-18, no action has been taken.</p>	<p>Regarding advance for Capital purchase made to M/s KLAC for various works as stated in audit enquiry. The execution of work was completed by M/s KLAC and assets have been put to use. M/s KLAC forwarded the bills and on security of the same, lapses in measurement, establishment charges, counter sign by the concerned were noticed and bills were returned with a request to forward the same after necessary correction.</p> <p>Every year the matter is being taken up with M/S KLAC authorities. As could be seen, the work has been completed and assets are put to use, only passing of bills by capitalizing the assets and clearance of advance is to be done. Hence there is no need to show them as bad and doubtful debts. However, the matter will be persuaded with concerned authorities and action shall be taken to clear the advance.</p>

(ii)	<p>The above also includes an amount of ₹0.50 crore pertaining to advance paid for revenue purchases and services to various suppliers in Vijayapura, Bidar, Ballari, Hospete, Yadgir and Kalaburagi Central office pending for more than three years. As recovery of advance/adjustments was not carried out for more than three years suitable provision needs to be made. Non-provision has resulted in overstatement of Current assets and understatement of loss for the year to the extent of ₹0.50 crore. Though, the same has been pointed out since 2018-19 no action has been taken.</p>	<p>The division wise details are submitted as under. AH:350203 Advance to Suppliers. a) In respect of Bidar and Ballari division an amount of ₹2,65,773/- was paid to M/s R.S.Toughened Glass Pvt Ltd in Jan-2012. The Company neither supplied the material nor refunded the amount. As stated in the audit enquiry itself, the Corporation has taken up the matter with KSRTC, which in turn, on behalf of all the Corporations wrote to Secretary Standing Committee ASRTU New Delhi for early settlement from security deposits of the firm or pending payment with any STU/ASRTU. It is also submitted that the corporation has taken the necessary steps to file a petition in the court of law for recovery of the dues and the firm is also issued with show cause notice by ASRTU. Further, in this regard the Corporation has written letters to KSRTC law department for filing legal court case against the suppliers which is in progress. b) In respect of Hospete division ₹ 74,104/- was paid to CIRT pune for testing charges against the various suppliers but the CIRT has not submitted the bills for having received the advance. The division has made several correspondence to the CIRT for submission of vouchers but the result is not fruitful. However, the same will be cleared during this current financial year either by getting vouchers from CIRT or by recovering from the concerned. c) In respect of Vijayapur division an amount of ₹30,57,944/- being the advance given to revenue purchases and services to various companies is outstanding for more than five years. For this discrepancies, Division has taken necessary steps to report the matter by forming a three member committee and the review and reconciliation work is going on by the committee. Soon after</p>
------	--	---

		<p>submission of the report by the committee it will be finalized accordingly.</p> <p>d) In respect of Yadgir division, out of ₹10,00,571/- an amount of ₹6,63,019/- pertains to M/s. Surendra Springs Ltd the Corporation has retained security deposit of the firm of ₹4,23,289/- and the salary recovery of the concerned for ₹1,34,440/- the total amount of ₹5,57,729/- has already been cleared during 2022-23. The work is under progress to clear the remaining advances.</p> <p><u>AH:350202 Advance to sectional heads</u></p> <p>Out of ₹6,48,106/- pending towards sectional head, an amount of ₹2,40,000/- has already been cleared in the current financial year. Further, action is on hand to clear the remaining amount of ₹4,08,106/- to be recovered from the concerned and will be cleared during the current financial year.</p>
4.	Stock Adjustment Account - ₹ 1.93 crore	
	<p>This does not include provision of ₹1.74 crore towards shortage in value of fuel (HSD) observed during annual physical verification of inventory and initially accounted under the head Stock Adjustment Account pending reconciliation/ investigation. These shortages are pending clearances for more than three years and hence need to be provided for. Non-provision resulted in overstatement of Current Assets, expenditure and consequent understatement of loss for the year to the extent of ₹1.74 crore. Though, the same has been pointed out since 2019-20, no action has been taken.</p>	<p>It is to state that the review and verification is going on the write off proposal of HSD evaporation value which was pending due to improper justifications from the divisions for the losses noticed above 0.5%. However, the matter is taken up to review division wise by COSP. As soon as justification is received, action will be taken to write-off the HSD losses above 0.5%.</p>
(II)	Accounting Policies	

(i)	Accounting Policies on Employee Benefits	
	<p>As per the Generally Accepted Accounting Principles (GAAP) the accruing liability on Employee Benefits should be calculated based on actuarial valuation and the same is required to be provided in the books of the accounts in accordance with AS-15 (Revised 2005) on 'Employee Benefit' or in accordance with Ind AS 19 – Employee Benefits. The following were the non-compliances noticed.</p> <p>(a) A reference is also invited to Policy No. 16(b) wherein it was disclosed that the Corporation had created an amount of ₹80.00 crore as actuarial valuation of gratuity fund and an amount of ₹32.33 crore was paid to retired employees out of the fund. The disclosure was factually incorrect as no such Actuarial valuation for the period 2014-22 has been carried out.</p> <p>(b) A reference is invited to policy No.17 wherein it was disclosed that ₹4.27 crore leave encashment fund is available and it is to be used for payment of leave encashment to retired employees. However, no Actuarial valuation has been carried out for ascertaining whether the fund was sufficient to discharge the liabilities and whether there was any shortfall thereof.</p> <p>As such, the valuation was not in accordance with Generally Accepted Accounting Principles (GAAP) /AS-15 (Revised 2005)/ Ind AS 19 -Employee Benefits. The same was not complied with despite assurance given by the Corporation since 2012-13.</p>	<p>a)It is submitted that, the Corporation has approached several companies through online for calculation of actuarial valuation of gratuity for employees working in this Corporation. Some of the Companies have not shown interest to calculate the same and some companies have shown interest to calculate only if Corporation is going to deposit/invest the Gratuity fund in their Company, which is not possible for the Corporation in the present financial position.</p> <p>Presently the formation of Gratuity Trust is held up due to financial crunch faced by Corporation. Hence, Actuarial valuation of Gratuity from actuary is not made by the Corporation.</p> <p>b) The Corporation has created separate fund for payment of leave encashment to retired employees and also approached some companies through online for valuation but no response received from companies. Presently the liability towards leave encashment in respect of retired and serving employees is made on cash basis.</p>
(ii)	Depreciation on Assets other than vehicles	
	A reference is invited to Accounting policy No.6 (c) depicting the method and rate of depreciation on 'Assets other than	The Corporation is accounting all the completed civil works under the account head 310201 i.e, Pucca Building, which is

	<p>vehicles'. As per the declared accounting policy the depreciation on buildings is being provided @2.5% on straight line method. In this regard, it is observed that the Corporation is accounting all civil works under the category 'Pucca building' irrespective of the nature of the buildings. Staff quarters, depot and workshop buildings, carpeted roads, asphalt roads etc. Though the Corporation has bifurcated the buildings under various categories, the useful life of assets including roads, is being provided uniformly i.e.41 years and the rate of depreciation @ 2.5% (50% of the rate in first & Last year) irrespective of the different nature of the buildings and roads. The policy has not been reviewed to provide depreciation according to the nature of the Assets despite this issue being pointed out since 2016-17.</p>	<p>the consistent system followed by all the four Corporations. However, as pointed out during the course of audit regarding classification of building like Building other than factory building, Building other than RCC frame structures, factory building, other structures, carpeted roads and other than RCC roads etc., the Corporation has already referred the matter to KSRTC for clarification on following uniform policy in this regard. The clarification is yet to be received. Alternatively opinion of Chief Civil Engineer will be taken on the above issue.</p> <p>However, with a copy of audit enquiry once again a letter will be addressed to KSRTC being mother Corporation to issue suitable guidelines and after the receipt of policy decision from KSRTC, the appropriate action will be taken.</p>
C.	Impact of Comments:	
	<p>The net impact of the above comments is that the losses are overstated by ₹ 2.23 crore. If this is taken into account, the reported loss of ₹ 225.82 crore for the year would decrease to ₹ 223.59 crore.</p> <p>(v) Subject to our observation in the preceding paragraphs, we report that the Balance Sheet and Profit & Loss Account dealt with by this report are in agreement with the books of account.</p> <p>(vi) In our opinion and to the best of our information and according to the explanations given to us, the said financial statements read together with the Accounting Policies and Notes on</p>	<p>Since the Paras have been addressed convincingly in the replies, the same may kindly be considered and the paras may be closed.</p>

<p>accounts, and subject to the significant matters stated above and other matters mentioned in Annexure-I to this Audit Report give a true and fair view in conformity with accounting principles generally accepted in India.</p> <p>a) In so far as it relates to the Balance Sheet, of the State of Affairs of the Corporation as at 31st March 2022 and</p> <p>b) In so far as it relates to the Profit and Loss account, of the loss for the year ended on that date.</p> <p>A review of accounts showing the summarized financial results of the Corporation for the last three years is given in Annexure-II.</p>	
---	--

Sd/-
(VIMALENDRA ANAND PATWARDHAN)
Principal Accountant General (Audit-II)
Karnataka, Bengaluru

Sd/-
Managing Director,
KKRTC, C.O., Kalaburagi.

Date:01.06.2023
Place:Bengaluru

ANNEXURE – I

1. **Adequacy of Internal Audit System :**

In our opinion the Corporation has an internal audit system commensurate with its size and nature of its business.

2. **Adequacy of Internal Control System :**

In our opinion and based on the information and explanation made available to us, there is an adequate internal control system commensurate with its size and nature of its business for purchase of inventory and fixed assets and for sale of tickets and services.

3. **System of physical verification of fixed assets:**

All Fixed Assets have been physically verified by the management during the year. However, newly constructed Assets, CWIP and buildings under reconstructions needs reconciliation.

4. **System of Physical verification of inventory:**

The Management has conducted the physical verification of inventories during the year and there is regular programme of verification of inventory every year.

5. **Regularity in payment of statutory dues:**

According to the information and explanation provided to us, the Corporation is regular in depositing undisputed statutory dues including Provident Fund, Income Tax, GST and other statutory dues with the appropriate authorities.

Sd/-

(VIMALENDRA ANAND PATWARDHAN)
Principal Accountant General (Audit-II)
Karnataka, Bengaluru

ANNEXURE-II

Review of Accounts of KKRTC for the year ended 31st March 2022 by the Comptroller and Auditor General of India

(NOTE: This review of Accounts has been prepared without taking into account the audit observations comment contained in the Audit Report of the Comptroller and Auditor General of India.)

A. FINANCIAL POSITION

(₹ in crore)

Particulars	2019-20	2020-21	2021-22
LIABILITIES:			
Capital	131.12	131.12	131.12
Reserves	562.90	524.26	508.27
Borrowings	93.20	76.87	106.33
Trade Dues and other Current Liabilities	937.54	1,118.42	1,287.74
Excess of Assets over liabilities transferred from KSRTC	4.18	4.18	4.18
Accumulated Profit	-	-	-
TOTAL	1,728.94	1,854.85	2037.64
ASSETS:			
Gross Block	1,478.85	1529.55	1544.18
Less: Depreciation	846.05	925.91	991.99
Net Fixed Assets	632.80	603.64	552.19
Capital Work in Progress	72.16	62.17	58.73
Investments	0.10	0.10	0.10
Current Assets, Loans & Advances	255.44	234.39	246.59
Deferred Revenue Expenditure	2.30	1.96	1.62
Excess of Liabilities over Assets transferred from NWKRTC	66.22	66.22	66.22
Accumulated Loss	699.92	886.37	1112.19
TOTAL	1,728.94	1,854.85	2,037.64

B. WORKING RESULTS

The working results of the Corporation for the last three years up 31st March 2022 are given below:

(₹ in crore)				
Sl. No.	Description	2019-20	2020-21	2021-22
1	Total Revenue (Operating and Non-operating) [#]	1,837.19	1,281.41	1,467.90
2	Total Expenditure (Operating and Non-operating) [@]	1,799.33	1,375.15	1,622.71
3	a) Profit/Loss for the year	37.86	-93.74	-158.81
	b) Net prior period adjustments	-5.11	-13.85	-4.03
	c) Net Profit/Loss for the year	32.75	-107.59	-162.84
4	Appropriation / Utilisation			
	a) Depreciation	112.22	71.37	61.33
	b) Interest on State Govt. Loan/Capital	-	-	-
	c) Interest on Central Govt. Loan/Capital	-	-	-
	d) Interest on other Loans	9.80	7.49	5.80
5	Net Profit / (-) Loss	-89.27	-186.45	-225.82
6	Capital Employed [§]	-507.57	-710.35	-906.71
7	Net Worth *	-603.07	-789.18	-1,014.66
8	Percentage of return on capital employed	15.66	25.19	24.26

[#]Total Revenue includes income from subsidies / grants and miscellaneous income.

[@]Total Expenditure does not include depreciation and interest on loans / capital.

[§]Capital employed represents Shareholders Funds **plus** Long Term Borrowings. Figures have been reworked for previous year.




*Net worth represents Capital **plus** Reserves and Surplus **less** Deferred Revenue Expenditure and Accumulated Loss.




C. OPERATIONAL PERFORMANCE:




The Operational Performance of the Corporation for the last three years up to 31st March 2022 is given below:



Sl. No.	Particulars	2019-20	2020-21	2021-22
1	Average No of Vehicles held	4722.5	2590.9	4537.16
2	Average No of Vehicles on Road	4031.6	2664.3	3053.0
3	Fleet Utilization (Percentage)	85.4	102.8	67.3
4	Route Kms at the end of the year	365943	354764	350496
5	No of operating depots	52	52	52
6	Kilometers covered (in lakh)			
	a) Gross Kms-Own buses	5169.41	3112.65	3746.49
	b) Gross Kms-Private buses	0.00	0.00	0.00
	c) Dead Kms	105.24	55.21	63.79
	d) Percentage of Dead Kms to Gross Kms-own buses	2.0	1.8	1.7
	e) Norms.	2.00	2.00	1.73
7	Average Kms covered per bus per day- own buses	343	314	330
8	Average revenue earned (paise/km)	3627.8	4191.1	3949.9
9	Average expenditure (paise /km)	3804.1	4801.0	4406.7
10	Profit/Loss (paise/ km).	(-)176.3	(-)609.8	(-)456.9
11	Average Number of breakdowns per 10000 Kms.	0.06	0.03	0.03
12	Average number of Accidents per lakh Kms.	0.06	0.06	0.06
13	Amount of Compensation paid to accident victims (in crore)	19.38	12.78	18.89
14	Passenger Kms Scheduled (in crore)	1895.48	985.90	1335.07
15	Passenger Kms Operated (in crore)	1823.85	947.91	1208.77
16	Occupancy ratio (Load factor) in % age	70.6	60.8	64.4
17	Break even occupancy ratio	88.4	100.5	92.2
18	Fuel consumption (KMPL)			
	a) Actual	5.24	5.47	5.39
	b) Norms	5.30	5.30	5.43
19	Repairs and maintenance cost per Kms in paise	284.3	425.9	366.7
20	Tyre cost per km in paise.			
	a) New	74.8	50.9	42.2
	b) Retreaded			



Sd/-
Sr. Audit Officer/AMG-I











ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಕೇಂದ್ರ ಕಛೇರಿ, ಸಾರಿಗೆ ಸದನ, ಕಲಬುರಗಿ-೫೮೫೦೦೨
KALYANA KARNATAKA ROAD TRANSPORT CORPORATION
CENTRAL OFFICES, SARIGE SADANA : KALABURAGI-585102

೨೦೨೧-೨೨ನೇ ಸಾಲಿನ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಲೆಕ್ಕ ಪತ್ರಗಳನ್ನು ವಿಧಾನ ಮಂಡಳಿಗೆ ಸಲ್ಲಿಸುವವರೆಗೆ ವಿವಿಧ
 ಘಟ್ಟಗಳಲ್ಲಿ ವಿಲೇವಾರಿಯಾದ ದಿನಾಂಕವನ್ನು ತೋರಿಸುವ ಪಟ್ಟಿ

**Statement Showing the Details of various stages of the disposal of
 Annual Accounts of KKRTC for the year 2021-22**

ಕ್ರ. ಸಂ.	ವರ್ಗ	ಲೆಕ್ಕ ಪತ್ರಗಳನ್ನು ವರ್ಷವಾರು ಪೂರ್ಣಗೊಳಿಸಿ ಲೆಕ್ಕ ಪರಿಶೋಧನೆಗೆ ಸಿದ್ಧಪಡಿಸಿ/ಕಾದ ದಿನಾಂಕ The Date on which Accounts are to be completed and kept ready for audit (year wise)	ವರ್ಷವಾರು ಲೆಕ್ಕಪತ್ರಗಳನ್ನು ಸಿದ್ಧಪಡಿಸಿದ ದಿನಾಂಕ The Date on which they were actually keep ready	ವಿಳಂಬಕ್ಕೆ ಯಾವುದಾದರೂ ಕಾರಣಗಳು ಇದ್ದರೆ Reasons for the delay if any	ಮಹಾಅಲೇಖ ಪಾಲಕರು ಲೆಕ್ಕ ಪರಿಶೋಧನೆ ಪ್ರಾರಂಭಿಸಿದ ದಿನಾಂಕ ಮತ್ತು ಪೂರ್ಣಗೊಳಿಸಿದ ದಿನಾಂಕ The Date on which the A.G. Took up the audit and completed it	ಮಹಾಅಲೇಖ ಪಾಲಕರು ಪರಿಶೋಧನೆ ಪತ್ರವನ್ನು ಸೀಕರಿಸಿದ ದಿನಾಂಕ Ref. No. & Date by which the A.G. Furnished the Certificate of Audit	ಲೆಕ್ಕ ಪತ್ರಗಳನ್ನು ಮುದ್ರಿಸಲು ನೀಡಿದ ಮತ್ತು ಮುದ್ರಿತ ಪ್ರತಿಗಳನ್ನು ಸೀಕರಿಸಿದ ದಿನಾಂಕ The Date on which they are referred for Printing and Printed copies were received	ಪ್ರತಿಗಳನ್ನು ಶಾಸಕಾಂಗ ನಭೆಯಲ್ಲಿ ಮಂಡಿಸಲು ಸಚಿವಾಲಯಕ್ಕೆ ಸಲ್ಲಿಸಿದ ಪತ್ರದ ಉಲ್ಲೇಖ ಹಾಗೂ ದಿನಾಂಕ Ref. No. & Date with which it was submitted to legislature Secretariat for being placed before the Legislature	ಶಾಸಕಾಂಗ ಸಭೆಯಲ್ಲಿ ಮಂಡಿಸಲು ಉಳಿತಾದ ವಿಳಂಬಕ್ಕೆ ಕಾರಣಗಳು Reasons for the delay, if any in submission to the Legislature
1	2021-22	30.09.2022	25.09.2022	No Delay	17.10.2022 to 18.11.2022	No.PAG(AU-II) / AMG-I/T/S/SAR 2021-22/2023-24/ D-76/ Dt.01.06.2023	Referred for Printing on 05.06.2023 and Printed Copies received on 26.06.2023	KKT/CO/ ACC/BS/890 /23-24 Dt:27.06.2023	1. Delay due to conducting of Board meeting. 2. Final Audit report received on 01-06-2023

Place: Kalaburagi.

Sd/-
 Managing Director,
 KKRTC, C.O., Kalaburagi.